



To

The Secretary, Listing Department, BSE Limited, 1<sup>st</sup> Floor, Phiroze Jeejeebhoy Towers, Dalal Street, Mumbai 400001. To

The Manager, Listing Department, The National Stock Exchange of India Ltd, Exchange Plaza, Bandra Kurla Complex, Bandra (East), Mumbai 400051.

Scrip Code: 540975 Scrip Symbol: ASTERDM

Dear Sir/Madam,

### Sub: Newspaper Advertisement - Dispatch of Notice of 17th Annual General Meeting

Pursuant to the captioned subject, please find enclosed herewith copies of newspaper clippings published by the Company.

The said newspaper clippings are also made available on the website of the Company at <a href="https://www.asterdmhealthcare.in">www.asterdmhealthcare.in</a>

This is for your information and records.

Thank you

For Aster DM Healthcare Limited

### **Hemish Purushottam**

Company Secretary and Compliance Officer M. No. A24331

WWW.FINANCIALEXPRESS.COM

**FINANCIAL EXPRESS** 

16

REMSONS INDUSTRIES LIMITED

CIN: L51900MH1971PLC015141

Regd.Office: 401, 4th Floor, Gladdiola, Hanuman Road Vilr Parle (East), Mumbai 400057, Tel No: 022-35016400 Email id: corporate@remsons.com, website: www.remsons.com

### EXTRACT OF UN-AUDITED FINANCIAL RESULTS FOR THE QUARTER ENDED 30<sup>™</sup> JUNE. 2025

	Standalone				Consolidated				
Particular	Quarter Ended			Year Ended	Quarter Ended			Year Ended	
	30.06.2025	31.03.2025	30.06.2024	31.03.2025	30.06.2025	31.03.2025	30.06.2024	31.03.202	
	(Unaudited)	(Audited)	(Unaudited)	(Audited)	(Unaudited)	(Audited)	(Unaudited)	(Audited)	
Total Income from operations (net)	6,775.65	6,857.47	6,204.26	28,194.04	10,080.65	10,696.00	7,719.41	37,985.69	
Net Profit / (Loss) from ordinary activities before tax, Exceptional and/or Extraordinary items.	273.50	212.63	308.85	1,411.24	606.69	844.91	278.30	2,255.45	
Net Profit / (Loss) from ordinary activities for the period pefore tax after Exceptional items.	273.50	212.63	308.55	1,501.43	606.69	818.28	368.49	2,244.79	
Vet Profit / (Loss) for the period after tax after Exceptional items).	202.18	158.45	227.21	1,107.84	479.86	655.13	268.54	1,696.24	
otal Comprehensive Income for the period [Comprising Profit / (Loss) for the period (After Tax) and Other comprehensive income ( After Tax)]	198.93	163.39	(109.26)	792.85	622.77	507.12	349.11	1,539.31	
Paid-up equity share capital (Face Value of Rs. 10/-each)	697.58	697.58	697.58	697.58	697.58	697.58	697.58	697.58	
Reserves (excluding Revaluation Reserves as per balance sheet of previous accounting year)	A PROPERTY OF THE SECOND AND A SECOND ASSESSMENT AND A SECOND ASSESSMENT ASSE		10,556.83				11,863.57		
Earnings Per Share (of Rs. 2/-each) -							Ü		
. Basic: (Rs.)	0.58	0.45	0.65	3.18	1.04	1.31	0.77	4.12	
P. Diluted: (Rs.)	0.58	0.45	0.65	3.18	1.04	1.31	0.77	4.12	

Place: Mumbai

Dated: 11th August, 2025

The financial results were reviewed by the Audit Committee and approved by the Board of Directors in their meetings held on 11th August, 2025. The financials results are prepared in accordance with the Indian Accounting Standard (Ind-AS) as prescribed under section 133 of the Companies At, 2013, and other recongnised accounting practices and policies to the extent applicable The above is an extract of the detailed format of Un-Audited Financial Results for the Quarter 30th June, 2025 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Unaudited Financial Results is available on the website of the Company i.e. www.remsons.com and on the website of BSE Ltd. i.e. www.

> For REMSONS INDUSTRIES LIMITED SD/ KRISHNA KEJRIWAL **CHAIRMAN & MANAGING DIRECTOR** DIN - 00513788

Powered by INFRA.MARKET

bseindia.com and National Stock Exchange of India Ltd. (www.nseindia.com).



CIN: L24222HR1902PLC065611, Regd. Office: Stainless Centre, 4th Floor, Plot No. 50, Sector 32 Gurugram -122001, Haryana Email: askus@shalimarpaints.com, Toll Free No.: 1800 103 6509., Website: www.shalimarpaints.com

### REGULATION 47 (1)(b) OF SEBI (LODR) REGULATIONS, 2015 EXTRACTS OF UNAUDITED STANDALONE AND CONSOLIDATED FINANCIAL RESULTS FOR THE QUARTER ENDED 30.06.2025

	(Rs. in crore, except per share data)								
_		Standalone				Consolidated			
SI.	PANERAL PANERAL				Year Ended				Year Ende
No.	Particulars	30.06.2025	and the first between the party of the second states	30.06.2024	31.03.2025	elementaries and facine to the land of the representations.	31.03.2025	30.06.2024	31.03.202
100		Unaudited	Unaudited	Unaudited	Audited	Unaudited	Unaudited	Unaudited	Audited
1	Total Income from Operations	153.46	177.83	128.33	599.06	153.46	177.83	128.33	599.06
2	EBITDA#	(5.98)	(0.59)	(20,30)	(46.81)	(5.98)	(0.59)	(20.32)	(46.84)
3	Net Profit / (Loss) for the period (before Tax, Exceptional and/or Extraordinary Items)	(16.66)	(9.51)	(27.02)	(80.11)	(16.67)	(9.52)	(27.04)	(80.16)
4	Net Profit / (Loss) for the period before tax (after Exceptional and/or Extraordinary Items)	(16,66)	(9.51)	(27.02)	(80.11)	(16.67)	(9.52)	(27.04)	(80.16)
5	Net Profit / (Loss) for the period after tax (after Exceptional and/or Extraordinary items)	(16.66)	(9.51)	(27.02)	(80.11)	(16.67)	(9.52)	(27.04)	(80.16)
6	Total Comprehensive Income for the period [Comprising Profits /(Loss) for the period	1.6					47.37.00		
	(after tax) and other Comprehensive Income (after tax))	(16.49)	(8.21)	(27.30)	(78.47)	(16.50)	(8.22)	(27.32)	(78.52)
7	Paid up Equity Share Capital (Face Value of Rs. 2/- each)	16.74	16.74	16.74	16.74	16.74	16.74	16.74	16.74
8	Other Equity			. 1.0501.40	282.47				298.24
9	Earnings Per Share ( Face Value of Rs. 2/- each) (for continuing and discontinued operations)-				***				
27.	Basic	(1.99)	(1.14)	(3.23)	(9.57)	(1.99)	(1.14)	(3.23)	(9.58)
	Diluted*	(1.99)	(1.14)	(3.23)	(9.57)	(1.99)	(1.14)	(3.23)	(9.58)

Place: Mumbai

Date: 11.08.2025

- 1. The above is an extract of the detailed format of Quarterly Financial Results for the quarter ended June 30, 2025, filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results for the Quarter ended June 30, 2025, is available on the website of Stock Exchanges at (www.bseindia.com). / www.nseindia.com) as well as on the Company's Website at (www.shalimarpaints.com).
- The above unaudited financial results have been reviewed by the Audit Committee and approved by the Board of Directors at their respective meetings held on August 11, 2025. Limited Review of these results in accordance with Regulation 33 of SEBI (LODR) Regulations, 2015 has been carried out by the Statutory Auditors.

For and on behalf of the Board

Kuldip Raina Managing Director & CEO DIN: 10956069

**Dajaj** consumer care

## **Bajaj Consumer Care Limited**

CIN: L01110RJ2006PLC047173

Regd. Office: Old Station Road, Sevashram Chouraha, Udaipur 313 001, Rajasthan

Phone: +91 0294-2561631-32 Website: www.bajajconsumercare.com Email: complianceofficer@bajajconsumer.com

## Extract of Consolidated Unaudited Financial Results for the quarter ended June 30, 2025

(₹ In Lakhs)

		Year ended			
Particulars	June 30, 2025	March 31, 2025	June 30, 2024	March 31, 2025	
V V	Unaudited	Audited <sup>^</sup>	Unaudited	Audited	
Total Income from operations	26,669.39	25,049.16	24,593.52	96,482.50	
Net Profit for the period					
(before Tax, Exceptional and/or Extraordinary items)*	4,549.72	3,719.36	4,513.83	15,228.74	
Share of Profit from Associate	28.51	47.60	-	47.60	
Net Profit for the period after tax					
(after Exceptional and/or Extraordinary items)*	3,792.73	3,098.44	3,712.12	12,526.25	
Total Comprehensive Income (net of tax)	3,793.11	2,982.20	3,677.76	12,354.28	
Equity Share Capital	1,370.53	1,370.53	1,427.94	1,370.53	
Earnings Per Share (of face value of Re. 1 each) (Not annualised except for year ended March 31, 2025)					
Basic:	2.77	2.23	2.60	9.03	
Diluted:	2.77	2.23	2.60	9.00	

There are no Exceptional and/or Extraordinary items.

Place: Udaipur

Date: 11.08.2025

1 (7 In Lakhe)

The key numbers of standalone unaudited result	is of the company are as under:			( (< III Lakiis)	
		Year ended			
Particulars	June 30, 2025	March 31, 2025	June 30, 2024	March 31, 2025	
	Unaudited	Audited <sup>^</sup>	Unaudited	Audited	
Total income from operations	25,169.42	24,352.24	24,117.84	94,276.31	
Profit Before Tax	4,691.50	3,814.09	4,602.27	15,769.03	
Profit After Tax	3,903.72	3,147.70	3,798.16	13,013.87	

- ^ The figures of the quarter ended 31st March 2025 are the balancing figures between audited figures in respect of full financial year and unaudited published year to date figures upto third guarter of the respective financial year.
- a) The above results have been reviewed by the Audit Committee and approved by the Board of Directors at their respective meetings held on August 11, 2025. The statutory auditors have carried out a limited review of the above results.
- b) The Board of Directors, at its meeting held on July 24th, 2025, has approved the proposal of buy-back of fully paid up equity shares up to 6,434,482 equity shares of face value of INR 1/- each of the Company for an aggregate amount not exceeding INR 18,660 lacs, being 4.69% of the total pre buy back paid up capital of the Company, at INR 290 per share in accordance with provisions of the Securities and Exchange Board of India (Buy-Back of Securities) Regulations, 2018, as amended and the Companies Act, 2013, as amended. The Buyback is subject to the approval of the shareholders by means of special resolution through a postal ballot.
- c) On 16th May, 2025, the Company completed acquisition of balance 51% of the equity share capital in Vishal Personal Care Limited (formerly known as Vishal Personal Care Private Limited) (the "Target Company") for a consideration of INR 6,209.57 lacs. Consequently, the Target Company has become Wholly Owned Subsidiary of the Company from the date of such acquisition.
- d) The above is an extract of detailed format of Quarterly Unaudited Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015 as amended. The full format of the Quarterly Financial Results are available on the websites of the Stock Exchange where shares of the Company are listed i.e. www.bseindia.com and www.nseindia.com and also on the website of the Company i.e. www.bajajconsumercare.com.



For Bajaj Consumer Care Limited Naveen Pandey Managing Director DIN: 09584377

baja GROUP

Place: Bengaluru

Date: August 11, 2025

BENGALURU



# **Vistaar Financial Services Pvt Ltd**

CIN - U67120KA1991PTC059126 Plot No 59 & 60 - 23, 22nd Cross, 29th Main, BTM Layout, 2nd Stage, Bengaluru - 560076

STATEMENT OF UNAUDITED FINANCIAL RESULTS FOR THE **QUARTER ENDED 30 JUNE 2025** (Rs. in Lakhs) Quarter ended Quarter ended Year ended Year ended 30 June 2024 **Particulars** 30 June 2025 31 March 2025 31 March 2025 Refer Note 5 Unaudited Audited Unaudited Total Income from Operations 92,357 23,934 26,389 20,193 Net Profit for the period (before Tax. 7,539 8.980 5,729 29,137 Exceptional and/or Extraordinary items) Net Profit for the period before tax (after 8.980 7,539 5,729 29,137 Exceptional and/or Extraordinary items) Net Profit for the period after tax (after 7,140 4,269 22,105 5,669 Exceptional and/or Extraordinary items) Total Comprehensive Income for the period 3.585 20,621 5.888 6.518 [Comprising Profit/(Loss) for the period (after tax) and Other Comprehensive Income(after tax)] Paid-up equity share capital (including Class 9.555 7,895 9,555 9.695 A equity share capital) (Face value of the share is ₹ 10 each) Reserves excluding Revaluation Reserves 2,44,574 2,35,011 1,32,396 2,35,011 1,60,668 1,57,157 72,338 1,57,157 Securities Premium Account 9. Net worth 2,54,286 2,44,582 1,40,419 2,44,582 10. Paid up debt capital/ Outstanding debt 2,66,792 3.02.649 3,08,651 3,02,649 11. Outstanding redeemable preference shares Nil Nil Nil 12. Debt/ Equity Ratio 1.05 1.24 2.20 1.24 13. Earnings Per Share (EPS) - Basic 5.86 8.55 5.27 26.46 5.69 8.27 5.04 25.61 - Diluted Nil Nil Nil Nil Capital redemption reserve 15. Debenture redemption reserve Nil

- The above is an extract of the detailed format of results filed with the Stock Exchanges under Regulation 52 of the SEBI (Listing and Other Disclosure Requirements) Regulations, 2015. The full format of the financial results are available on the websites of the Stock Exchange(s) and the listed entity (URL - https://www.vistaarfinance.com/investors).
- For the other line items referred in regulation 52(4) of the LODR regulations, pertinent disclosures have been made to the Stock Exchange(s) and can be accessed on the URL - http://www.vistaarfinance.com/investors.
- The above results have been reviewed by the Audit Committee and approved by the Board of Directors of Vistaar Financial Services Private Limited ('the Company') at their meetings held on 8 August 2025 and 11 August 2025 resepectively.
- The Standalone financial results of the Company together with the results for the comparative reporting periods have been prepared in accordance with the recognition and measurement principles laid down in the Indian Accounting Standards ('IND AS') 34 'Interim Financial Reporting' as prescribed under section 133 of the Companies Act, 2013 (the 'Act') read with relevant rules issued thereunder and other accounting principles generally accepted in India and in compliance with Regulation 52 of the Securities and Exchange Board of India (Listing obligations and Disclosure Requirements) Regulations, 2015, as amended (the 'SEBI Listing Regulations'). Any application guidance /clarification /directions issued by Reserve Bank of India ('RBI') or other regulators are implemented as and when they are issued / applicable.
- The figures for the last quarter of the previous financial year are the balancing figures between audited figures in respect of the full previous financial year and the published year to date figures up to the end of third quarter of the previous financial year which were subjected to limited review by the statutory auditors.

For and on behalf of the Board of Directors **Avijit Saha** Place: Bangalore Managing Director and CEO Date August 2025 DIN: 05102009



### **Aster DM Healthcare Limited** CIN: L85110KA2008PLC147259

Registered office: Awfis, 2nd Floor, Renaissance Centra, 27 & 27/1, Mission Road, Sampangi Rama Nagar, Bengaluru South, Karnataka, India - 560027. Tel: +91 484-6699999 | Email: cs@asterdmhealthcare.in | Website: www.asterdmhealthcare.in

### NOTICE OF THE 17TH ANNUAL GENERAL MEETING. RECORD DATE AND E-VOTING INFORMATION

- 1. The 17th Annual General Meeting ('AGM') of the members of Aster DM Healthcare Limited (the "Company" will be held on Thursday, September 04, 2025, at 11:30 AM (IST) through Video Conferencing ('VC') facility / Other Audio Visual Means ('OAVM'). In compliance with General Circular 09/2024 dated September 19, 2024 issued by the Ministry of Corporate Affairs ('MCA') and SEBI/HO/CFD/CFD-PoD-2/P/CIR/2024/133 dated October 3, 2024 issued by SEBI (hereinafter collectively referred to as 'the Circulars'), issued by the Ministry of Corporate Affairs and SEBI, companies are allowed to hold AGM through VC, without the physical presence of members at a common venue. Accordingly, the AGM of the Company is being held through VC to transact the business as set forth in the Notice of the AGM dated July 30, 2025.
- 2. In compliance with the circulars, electronic copies of the Notice of 17th AGM and Integrated Annual Report for FY 2024-25 have been sent to all the members whose email IDs are registered with the Company/Depository Participants (DPs). These documents are also made available on the website of the Company at https://www.asterdmhealthcare.in/investors/shareholders-services/annual-general-meeting, websites of the stock exchanges i.e. www.bseindia.com and www.nseindia.com and website of National Securities Depositories Limited ('NSDL') at www.evoting.nsdl.com. The dispatch of the Notice of AGM through emails has been completed on August 11, 2025.
- 3. A letter providing the weblink and QR code for accessing the Integrated Annual Report for the Financial Year 2024-25 was dispatched on August 09, 2025, to those shareholders who have not registered their email ids with the Company/DPs.
- Members holding shares either in physical form or dematerialized form, as on the cut-off date August 28, 2025 will be entitled to receive dividend and may cast their vote electronically on the business as set forth in the Notice of the AGM through electronic voting system of NSDL ('remote e-Voting'). All the members are informed that:
- The business as set forth in the Notice of the AGM may be transacted through remote e-Voting or e-Voting system at the AGM;
- The cut-off date for determining the eligibility to vote by electronic means is **Thursday**, **August 28**, **2025**; The remote e-Voting shall commence on Monday, September 01, 2025 (09.00 A.M (IST));
- The remote e-Voting shall end on Wednesday, September 03, 2025 (05.00 P.M (IST)); The remote e-Voting module will be disabled after 05.00 P.M (IST) on September 03, 2025;
- Any person who acquires shares of the Company and becomes a member of the Company after the Notice is sent and holding shares as of the cut-off date, i.e August 28, 2025, may obtain the login ID and password by sending a request at evoting@nsdl.com. However, if the person is already registered with

NSDL for remote e-Voting, then the existing user ID and password can be used for casting vote.


- Members may note that: a) Once the vote on a resolution is cast by the member, the member shall not be allowed to change it subsequently; b) The facility for e-Voting will also be made available during the AGM, and those members present in the AGM through VC facility, who have not cast their vote on the resolutions through remote e-Voting and are otherwise not barred from doing so, shall be eligible to vote through the e-Voting system during the AGM; c) The members who have cast their votes by remote e-Voting prior to the AGM may also attend the AGM but shall not be entitled to cast their votes again; and d) Only persons whose name is recorded in the register of members or in the register of beneficial owners maintained by the depositories as on the cut-off date shall be entitled to avail the facility of remote e-Voting or e-Voting at the AGM
- The manner of voting remotely for members holding shares in dematerialized mode, physical mode and for shareholders who have not registered their email addresses is provided in the Notice of the AGM. The details will also be made available on the website of the Company at www.asterdmhealthcare.in/investors
- Shareholders holding shares in demat mode and have not updated their KYC details are requested to register the email and other KYC details with their depositories through their depository participants. Shareholders holding shares in physical mode and have not updated their KYC details are requested to submit Form ISR-1 (available for download from https://www.asterdmhealthcare.in/investors/shareholders-services/important-shareholder-information to update their email, bank account details and other KYC details with Company's Registrar and Share Transfer Agent (RTA), MUFG Intime India Private Limited (formerly known as Link Intime Private Limited). You are requested to email the duly filled in form to dhanalakshmi.s@in.mpms.mufg.com This will enable the shareholders to receive electronic copies of the Integrated Annual Report FY 2024-25, Notice, instructions for remote e-Voting, instructions for participation in the AGM through VC.
- For details relating to remote e-Voting, please refer to the Notice of the AGM. In case of any gueries relating to voting by electronic means or need assistance before or during the AGM can contact NSDL on evoting@nsdl.com / 1800-21-09911 or contact Mr. Falguni Chakraborty, Assistant Manager, at falgunic@nsdl.com

The Final Dividend of INR 1 /- per equity share of INR 10 /- each, recommended by the Board of Directors of the Company for the financial year ended 31st March, 2025, if declared at the 17th AGM, will be remitted, after deduction of tax at source at prescribed rates as per the Income Tax Act, 1961 ('the IT Act'). To enable compliance with TDS requirements, Members are requested to complete and/ or update their Residential Status, Permanent Account Number ('PAN') and Category as per the IT Act with their DPs or in case shares are held in physical form with the Company by submitting the required documents on or before August 25, 2025 (up to 5:00 pm IST) to enable the Company to determine the appropriate TDS/withholding tax rate applicable, verify the documents and provide exemption. The Company, vide its email communication dated August 08, 2025, to the Members whose email ids were registered with the Company/DP, has explained the process of TDS on dividend along with the necessary annexures. This communication is also available on the website of the Company at https://www.asterdmhealthcare.in/investors/shareholders-services/information-on-dividend-tax

For Aster DM Healthcare Limited

Membership No. A24331

Hemish Purushottam Company Secretary and Compliance Officer



ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣ VIJAYAVANI » BENGALURU

ಮಂಗಳವಾರ 12 ಆಗಸ್ಟ್ 2025 12 AUGUST 2025

# ಬೆಂಗಳೂರು ಸಿಟಿ ಎಕ್ಸ್ಪ್ರೆಸ್

ಸುದ್ದಿ ಕಾರ್ನರ್

### 18ರಂದು ಉಚಿತ ಸಾಮೂಹಿಕ ವಿವಾಹ

ಹನೂರು: ತಾಲೂಕಿನ ಧಾರ್ಮಿಕ ಪುಣ್ಯ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ 18ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 95 ಜೋಡಿಗಳು ಹಸಮಣೆ ಏರಲಿವೆ. ಇದಕ್ಕಾಗಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪಾಧಿಕಾರದಿಂದ ಸಕಲ ಸಿದ್ಧತೆ ನಡೆದಿದೆ. ಚಾ.ನಗರ ಮಹದೇಶರ

ಜಿಲ್ಲೆಯಿಂದ 55, ಮೈಸೂರಿನಿಂದ 13, ಮಂಡ್ಯದಿಂದ 11 ಬೆಟ್ಟದಲ್ಲಿ ಸೇರಿ 95 ಜೋಡಿಗಳು ನೋಂದಣಿಯಾಗಿವೆ. ಇದರಲ್ಲಿ 16 ಆಯೋಜನೆ ಜೋಡಿಗಳು ಅಂತರ್ಜಾತಿ ವಿವಾಹವಾಗಲಿವೆ. ಸುತ್ತೂರು

ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾಸ್ಟಿದ್ಯ ವಹಿಸಲಿದ್ದು, ಸಾಲೂರು ಬೃಹನ್ನ ಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜನ ಸ್ವಾಮೀಜಿ ಸಮ್ಮು ಬದಲ್ಲಿ ಕಾರ್ಯಕ್ರಮ ನೆರವೇರಲಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಉಪಸ್ಥಿತರಿರುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಮಾಂಗಲ್ಯ ವಿತರಣೆ ಮಾಡಲಿದ್ದಾರೆ.

### PUBLIC NOTICE

My diemlis intending to purchase the schedule property from Mrs. BHARATHI S, Agod about 60 years, wio McK.Rairesh, Dro. Late Mc. Sampangappa V. Residing at No. 1443, Ham Nives, Vinayake Street, Near Sr. Rame Temple Harumappana Palya, Verketeshaguram, Bergaluru-660045, (Aadhaar No.3656 0325 1543), Rep. by her registered SPA Holder Mr. REVANNA, S.S. Agod about 57 years. Son o Late Mr. Sampengapha N. Residing at No.257. 1st Cross, 1st Main Road, Streasurers Bengaluru 560068, (Aadhaan No 3188 5227 3841).

Any person-banking institutions (company etc. has got any sort of legal right, dains, inverest over the schedule property or having any sort of objection for the said sale transaction, shall approach the under merboned Advacate within days from this day, with documentary evidance, falling which my client shall proceed further in accordance with the cars of the agreement to sell considering there is no objection to the said sale transaction. SCHEDULE PROPERTY

ALL TLAT PIECE AND PARCEL OF THE properly bearing Survey No.285, Cld Sy No.11, measuring 2 acres, including 4 gunlas of Karab land, sturred at S. Bingipura Village, Jigani Hobil, Anekal Taluk Bengalury Urban District, and bounded or

East : Land in Sy No.264; West : Land in SY No.266; North : Lands of Shivanna, Gundappa & Krishnappa; South : Lands of Channegowda and

N.S. SHIVASHANKAR, Advocate 48/1, 2nd Floor, 1st Cross, Opp. Canars Bank, Vellabha Nagar, Ultarahalii Wain Road, Ultarahalli, Bangalore #1. Ph No. 9343084442, 080-41628629

### ಮರಾಠಿಯಲಿ ದಾಖಲೆ ನೀಡುವಂತೆ ಎಂಇಎಸ್ ಆಗಹ

ಬೆಳಗಾವಿ: ಜಿಲ್ಲೆಯಲ್ಲಿ ಆಡಳಿತ ಕನ್ನಡ ಕಡ್ಡಾಯ ಮಾಡಬಾರದು. ಕನ್ನಡದ ಜತೆ ಮರಾಠಿಯಲ್ಲಿಯೂ ನೀಡಬೇಕು ಪತ್ರಗಳನ್ನು ಎಂದು ಆಗ್ರಹಿಸಿ ಎಂಇಎಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪತಿಭಟನೆ ನಡೆಸಿದರು. ಬೆಳಗಾವಿಯಲ್ಲಿ ಮರಾಠಿಗರು ಭಾಷಾ ಅಲ್ಪ ಸಂಖ್ಯಾತರಾಗಿದ್ದು. ನಮ್ಮ ಹಕ್ಕು ಕಾಪಾಡಬೇಕು. ಕನ್ನಡದ ಜತೆಗೆ ಮರಾಠಿಯಲ್ಲೂ ದಾಖಲೆ ಪತ್ರ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

# 4.27 ಲಕ್ಷ ಅರ್ಜಿ ಸಲ್ಲಿಕೆ । ಅಧಿಕಾರಿಗಳ ನಿರ್ಲಕ್ಷ್ಯದಿಂದ ಫಲಾನುಭವಿಗಳ ಪರದಾಟ ಏಳೆಂಟು ವರ್ಷವಾದ್ರೂ ಸಿಗದ ಮನೆ!

ರಾಜಧಾನಿಯಲ್ಲಿ 4.27 ಲಕ್ಷ ಕುಟುಂಬಗಳು ಅರ್ಜಿ ಸಲ್ಲಿಸಿ 🥻 ಏಳೆಂಟು ವರ್ಷ ಕಳೆದರೂ ವಸತಿ ಸಿಕ್ಕಿಲ್ಲ. ಪ್ರಧಾನಮಂತ್ರಿ ಅವಾಸ್ ಯೋಜನೆ (ನಗರ) ಮಾರ್ಗಸೂಚಿ ಅನ್ಯಯ 🖟 ಬಿಬಿಎಂಪಿ 2016-17 ಮತ್ತು 2017-18ರಲ್ಲಿ ಬೇಡಿಕೆ ಸಮೀಕ್ಷೆ ಕೈಗೊಂಡಿತ್ತು. ಅದರನ್ನಯ 4,19,550 ವಸತಿರಹಿತ ನಿವೇಶನರಹಿತ ಹಾಗೂ 7,820 ಕುಟುಂಬಗಳು ಸೇರಿ ಒಟ್ಟು 4,27,370 ಕುಟುಂಬಗಳು ಅರ್ಜಿ ಸಲ್ಲಿಸಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಲಮಿತಿಯಲ್ಲಿ ಮನೆ ಸಿಗದೆ ಅರ್ಜಿದಾರರು ಪರದಾಡುತ್ತಿದ್ದಾರೆ. ಪ್ರಧಾನಮಂತ್ರಿ ಅವಾಸ್ ಯೋಜನೆ, ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಡರ್ ವಸತಿ ಯೋಜನೆ ಸಮನ್ವಯದೊಂದಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ (ಅರ್ಜಿಎಚ್ಸಿಎಲ್), ವಸತಿ ಸೌಲಭ್ಯ ಕಲ್ಪಿಸಲು 80,542 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಶೇ.85 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ.

ರಾಜೀವ್ ಗಾಂಧಿ ವಸತಿ ನಿಗಮದಿಂದ ವಿಶೇಷ ವರ್ಗ ಅಡಿ ತೃತೀಯಲಿಂಗಿಗಳು, ಅಂಗವಿಕಲರು, ವಿಧವೆಯರು, ಎಚ್ಐವಿಪೀಡಿತರು, ಕುಷ್ಕರೋಗದಿಂದ ಗುಣಮುಖರಾದವರಿಗೆ ಮತ್ತು ಬೀದಿಬದಿ ವ್ಯಾಪಾರಿ ಫಲಾನುಭವಿಗಳಿಗಾಗಿ ಗುಂಜೂರು ಮತ್ತು ಮಾರೇನಹಳ್ಳಿ ಪ್ರದೇಶಗಳಲ್ಲಿ 1,488 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ 384 ಮನೆಗಳು ಪೂರ್ಣಗೊಂಡಿದ್ದು 1,104 ಮನೆಗಳ ನಿರ್ಮಾಣದ ಹಂತದಲ್ಲಿವೆ. ಅರ್ಜಿದಾರರೇ ನಿರ್ಮಿಸಿಕೊಳ್ಳಲು 1,055 ಮನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ 300 ಮನೆಗಳು ಪೂರ್ಣಗೊಂಡರೆ, 59 ಪ್ರಗತಿ ಹಂತದಲ್ಲಿವೆ. 696 ಮನೆಗಳು ಪ್ರಾರಂಭವಾಗಬೇಕಿದೆ.

ಲಕ್ಷ ಬಹುಮಹಡಿ ವಸತಿ ಯೋಜನೆ: ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲು 2017ರ ಅ. 23ರಂದು ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಗೆ ಸರ್ಕಾರ 1,057 ಎಕರೆ ಜಮೀನನ್ನು ಉಚಿತವಾಗಿ ಕೊಟ್ಟಿತ್ತು. ಪ್ರಸ್ತುತ 64 ಯೋಜನಾ ಪ್ರದೇಶಗಳಲ್ಲಿ 514 ಎಕರೆ 22 ಗುಂಟೆ ಜಾಗದಲ್ಲಿ 45,124 ಮನೆಗಳನ್ನು ಜಿಪ್ಪೆಸ್ಯಿಂದ ಎಸ್ಪ್ರೆಸ್ 14 ಮಾದರಿಯಡಿ ಮೂಲಸೌಕರ್ಯ ಸೌಲಭ್ಯದೊಂದಿಗೆ 5,508 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ 6,689 ಮನೆಗಳು ಪೂರ್ಣಗೊಂಡಿವೆ. ಫಲಾನುಭವಿಗಳಿಗೆ ನೋಂದಣಿ ಮತ್ತು ಮನೆ ಹಂಚಿಕೆ ಪಕ್ರಿಯೆ ಪ್ರಗತಿಯಲ್ಲಿದೆ.



### ಮನೆಗಳ ಅನುಮೋದನೆ ವಿವರ

ಯೋಜನೆ ಹೆಸರು	ಘಟಕ	ಮನೆ
ಒಂದು ಲಕ್ಷ ಬಹುಮಹಡಿ	ಪಿಎಂವೈ(ನ)	45,124
ಬೆಂಗಳೂರು ವಸತಿ ಯೋಜನೆ ಗುಂಜೂರು, ಮಾರೇನಹಳ್ಳಿ ಯೋಜನೆ	ಪಿಎಂವೈ(ನ)	1,488
(ವಿಶೇಷ ವರ್ಗದ ವಸತಿ ಯೋಜನೆ) ಬಿಎಲ್ಸ್ ಮಾದರಿ ಮನೆ ನಿರ್ಮಾಣ	ಪಿಎಂವೈ(ನ)	1,055
ಕೆಎಸ್ಡಿಬಿ	ಪಿಎಂವೈ(ನ)	32,875
	ಒಟು	80,542

ಉಳಿದ 38,435 ಮನೆಗಳ ನಿರ್ಮಾಣ ಪ್ರಗತಿಯ ಹಂತದಲ್ಲಿದೆ. ಈ ಯೋಜನೆಗೆ ಕೇಂದ್ರದಿಂದ 600 ಕೋಟಿ ರೂ. ಮತ್ತು ರಾಜ್ಯದಿಂದ 623 ಕೋಟಿ ರೂ. ಬಿಡುಗಡೆಯಾಗಿದೆ. ಫಲಾನುಭವಿಗಳ ವಂತಿಗೆ, ಬ್ಯಾಂಕ್ ಸಾಲ ಒಳಗೊಂಡಂತೆ 2,091 ಕೋಟಿ ರೂ. ವೆಚ್ಚ ಮಾಡಲಾಗಿದೆ. ಒಂದು ಮನೆ ಘಟಕ ವೆಚ್ಚ 11.20 ಲಕ್ಷ ರೂ. ತಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗಕ್ಕೆ 2.70 ಲಕ್ಷ ರೂ, ಎಸ್ಪಿ- ಎಸ್ಪಿಗೆ 3.50 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ಉಳಿದ ವಂತಿಗೆಯನ್ನು ಫಲಾನುಭವಿಗಳು ಪಾವತಿಸಬೇಕು. ಪ್ರಸಕ್ತ ಬಜೆಟ್ನಲ್ಲಿ 2021ರ ಹಿಂದಿನ ಅವಧಿಯಲ್ಲಿ ಅರ್ಜಿ ಸಲ್ಲಿಸಿ ಪ್ರಾರಂಭಿಕ ಠೇವಣಿ ಮೊತ್ತ ಪಾವತಿಸಿರುವ ಫಲಾನುಭವಿಗಳ ವಂತಿಕೆಯ ಒಟ್ಟು 12,153 ಮೊತ್ತದಲ್ಲಿ 1 ಲಕ್ಷ ರೂ. ಮೊತ್ತ ಕಡಿತಗೊಳಿಸಲಾಗಿದೆ. ಈ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸಲಾಗುತ್ತಿದೆ.

### 8,549 ಮನೆಗಳು

2016-17ನೇ ಸಾಲಿನಲ್ಲಿ ಕೈಗೊಂಡ ಬೇಡಿಕೆ ಸಮೀಕ್ಷೆಯಂತೆ 413 ಕೊಳೆಗೇರಿ ಪ್ರದೇಶಗಳಲ್ಲಿ 64,707 ಕಚ್ಚಾ/ ಸೆಮಿಪಕ್ಕಾ/ ಗುಡಿಸಲು ಹೊಂದಿರುವ ವಸತಿರಹಿತರು ಇದ್ದಾರೆ. ಇವರಿಗೆ ವಸತಿ ಸೌಲಭ್ಯ ಕಲ್ಪಿಸಲು ಪಿಎಂವೈ(ನ) ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, 32,875 ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಿದೆ. 2024ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಂಡಿರುವ 8,207 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. 2024-25ನೇ ಸಾಲಿನಲ್ಲಿ 3,915 ಮನೆಗಳು ಪೂರ್ಣಗೊಂಡಿವೆ. 8,549 ಮನೆಗಳು ವಿವಿಧ ಹಂತದಲ್ಲಿ ಪಗತಿಯಲ್ಲಿವೆ. ಸಗಿತಗೊಂಡ 12,204 ಮನೆ ನಿರ್ಮಿಸಲು 2025ರ ಜ.16ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಯೋಜನೆಯಡಿ ಮಂಜೂರಾದ ಮನೆಗೆ ಫಲಾನುಭವಿ ಗರಿಷ್ಠ 1 ಲಕ್ಷ ರೂ. ಪಾವತಿಸಬೇಕು. ಉಳಿಕೆ 4 ಲಕ್ಷ ರೂ.ಗಳನ್ನು ಸರ್ಕಾರ ಭರಿಸಲಿದೆ. ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಮಾಲೀಕತ್ವದಲ್ಲಿರುವ 207 ಘೋಷಿತ ಕೊಳೆಗೇರಿ ಪ್ರದೇಶಗಳಲ್ಲಿ 30,688 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ.

# 3ನೇ ಆರ್ಥಿಕ ಸ್ಥಾನಕ್ಕೆ ಜೈವಿಕ ಇಂಧನ ಕೊಡುಗೆ

**ಬೆಂಗಳೂರು:** ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಕೊಡುಗೆಯು ರಾಷ್ಟ್ರವನ ವಿಶ್ವದಲ್ಲಿ 3ನೇ ಆರ್ಥಿಕ ಸ್ಥಾನವನ್ನು ತಲುಪಲು ತನ್ನದೇ ಆದ ಕೊಡುಗೆಯನ್ನು ನೀಡಲಿದೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ. ಸುಧೀಂದ್ರ ಹೇಳಿದ್ದಾರೆ.

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆಯು ಸೋಮವಾರ ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಜೈವಿಕ ಇಂಧನ ನೀತಿಯ ಅನುಷ್ಟಾನದಲ್ಲಿ ಮಹತ್ತರ ಪಾತ್ರ ವಹಿಸಲಿರುವ ಬಂಡವಾಳ ಹೂಡಿಕೆದಾರರು ಬ್ಯಾಂಕರ್ಗಳ ನಿರೀಕ್ಷೆಗಳು, ಬಂಡವಾಳ ಹೂಡಿಕೆಗೆ ಬೇರೆ ರಾಜ್ಯಗಳಲ್ಲಿ ಕೈಗೊಂಡಿರುವ ಪ್ರೋತ್ಸಾಹ ಕ್ರಮಗಳ ಕುರಿತು ವಿಶ್ಲೇಷಿಸಿದರು.

■ ಎಸ್.ಈ.

ರಾಜ್ಯದಲ್ಲಿ ಉದ್ದೇಶಿತ ಜೈವಿಕ ಇಂಧನ ನೀತಿಯಲ್ಲಿ ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣ ಸುಧೀಂದ ಹಾಗೂ ವಾಣಿಜ್ಜೀಕರಣಕ್ಕೆ ಪೂರಕ ವಾತಾವರಣ ಸೃಜನೆ ಮುಖ್ಯ ಗುರಿಯಾಗಿದ್ದು, ದೇಶದ ನೂತನ ಜೈವಿಕ ಇಂಧನ ನೀತಿಯು ರಾಜ್ಯದಲ್ಲಿ ನಿರ್ದಿಷ್ಟ ಗುರಿಗಳನ್ನು ಹೊಂದಿರುವ ಹಾಗೂ ಅನುಷ್ಠಾನ ಮಾರ್ಗಸೂಚಿಗಳನ್ನು

ನೀಡಲಿದೆ ಎಂದು ಪತಿಪಾದಿಸಿದರು. ಮಹಾತ್ಮ ಗಾಂಧಿ ಸಮಗ್ರ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯು ರಾಜ್ಯದ ಎಲ್ಲ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕರಿಗೆ ತರಬೇತಿ

ಕಾರ್ಯಕ್ರಮಗಳನ್ನು ಆಯೋಜಿಸಿ ತರಬೇತಿಗಳನ್ನು ಆಯೋಜಿಸುತ್ತಿರುವುದು ಪ್ರಮುಖವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಪಂಚಾಯತ್ ರಾಜ್ ಸಂಸ್ಥೆಗಳ ಅಧಿಕಾರಿಗಳು ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರಿಯಾಗುತ್ತದೆ ಎಂದು ಬಲವಾದ ನಂಬಿಕೆ ಇದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಮಂಡಳಿಯ ಕಾರ್ಯ ಸಮಿತಿ ಸದಸ್ಯ ಡಾ. ಬಾಲಕೃಷ್ಣ

ಗೌಡ, ರಾಜಾಜಿನಗರ ಶಿಕ್ಷಣ ಸಂಸ್ಥೆಯ ಉಪ ಪಾಂಶುಪಾಲ ಕೆ. ಸುರೇಶ್, ಅಡಿಷನಲ್ ಡೈರೆಕ್ಟರ್ ರವಿರಾಜ ದೊಡ್ಡಮನಿ, ಪಿಡಿಒಗಳಾದ ಅಶಾ, ಶೈಲಜಾ, ಮಹೇಶ್, ಉಪ ನಿರ್ದೇಶಕಿ ಭಾಗ್ಯಶ್ರೀ, ತರಬೇತಿ ಹಾಗೂ ಬೋಧಕರಾದ ಇ.ಸಿ. ಮಂಜುನಾಥ್, ರಮೇಶ್ ಜಿ., ಸಂತೋಷ್ ಕುಮಾರ್ ಹಾಜರಿದ್ದರು.



ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆಯಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ. ಸುಧೀಂದ್ರ, ಡಾ. ಬಾಲಕೃಷ್ಣ ಗೌಡ ಇದ್ದರು.

### ಸ್ವಾತಂತ್ರ್ಯೋತ್ಸವಕ್ಕೆ ಸಾಗರದ ಕೃಷಿಕ ದಂಪತಿ

ಸಾಗರ: ತಾಲೂಕಿನ ಮಂಚಾಲೆ ಗ್ರಾಮದ ಪ್ರಗತಿಪರ ಕೃಷಿಕ ಪ್ರಕಾಶ್ ಮಂಚಾಲೆ ಅವರಿಗೆ ಭಾರತೀಯ ಆಯುಷ್ ಇಲಾಖೆಯಿಂದ ನವದೆಹಲಿ ಕೆಂಪುಕೋಟೆಯಲ್ಲಿ 15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಆಹ್ವಾನ ಬಂದಿದೆ. ಸಣ್ಣ ಹಿಡುವಳಿ ಜಮೀನಿನಲ್ಲಿ ತರಹೇವಾರಿ ಔಷಧ ಸಸ್ಯಗಳನ್ನು ಬೆಳೆಸಿ ವಿಶೇಷ ಸಾಧನೆ ಮಾಡಿರುವ ಪ್ರಕಾಶ್, ಕೇರಿ ಕರ್ನಾರದ ಜಿನೋಮ್ ಸೇವಿಯರ್ ಪ್ರಶಸ್ತಿ ಸೇರಿ ಅನೇಕ ಗೌರವ ಪಡೆದಿದ್ದಾ



### ಆಸ್ಪರ್ ಡಿಎಂ ಹೆಲ್ಕ್ ಕೇರ್ ಲಿಮಿಟೆಡ್

CIN:L85110KA2008PLC147259

ಕೋಂದಾಯಿತ ಕಟೇರಿ: ಎಡಬ್ನೂ ಎಫ್ಐಎಸ್, 2ನೇ ಮಹಡಿ, ರಿಕೈಸ್ಟಾಪ್ಟ್ ಸೆಂಟ್ರಾ, 27 - 27/1, ಮಿಸನ್ ರಕ್ತೆ, ಸಂಪಂಗಿರಾಮಕಗರ, ಬೆಂಗಳೂರು, ಕರ್ನಾಟಕ, ಭಾರತ-560927

ದೂ: +91 484 6699999 ಇ-ಮೇರ್: cs@asterdmhealthcare.in ಜಾಲಕಾಣ:ಉಳುw.asterdmhealthcare.in

### 17ನೇ ಸಾಮಾನ್ಯ ಸಭೆ, ದಾಖಲೆಯ ದಿನಾಂಕ ಮತ್ತು ಇ-ಮತದಾನದ ಸೂಚನಾಪತ್ಯ

ಆಕ್ಷರ್ ಡಿಎಂ ಡೆಲ್ಸ್ಕ್ ಲಿಮಿಟಿಡ್ನ್ (ಕಂಡನಿ) ಸದಸ್ಯರಿಗೆ ಈ ಮೂಲಕ ಶಿಳಿಯಹಡಿಸುವುದೇನೆಂದರೆ, ಗುರುವಾರ, ಸೆಪ್ಟೆಂಬರ್ 84, 2025ರ ಲೆಳಿಗ್ಗೆ 11.34 ಗಂಟೆಗೆ (ಜಂಸ್ಟ್) ನೀರ್ಯ ಕಾಸ್ಟರೆಸ್ಟರ್ (ಮೀ) ಸೌಲ್ನ್ಯ/ಇತರ ವ್ಯಕ್ತ ಮತ್ತು ಕ್ರವಣ ಮಾದರಿಮಲ್ಲಿ (ಒಎನಿಎಂ) ಸಂಸ್ಥೆಯ 17ನೇ ವಾರ್ಷಿಕ ಸಾಮಾನ್ಯ ಸಭೆಯನ್ನು (ಎಂ.ಎಂ.) ಅಯೋಚಿಸಲಾಗಿದೆ. ಕಾರ್ಪೋನೀಟ್ ವ್ಯವಾರ್ಯಗಳ ಸಚಿವಾಲಯದ (ಎಂ.ಎ.) ಸಾಮಾನ್ಯ ಸುತ್ತೋಲೆ ಸಂ.69/2024 ವಿನಾಣ ಸೆಪ್ಟೆಯರ್ 19. 2024, ಮತ್ತು ಸು ಹೊರಡಿಸಿರುವ (ಅನ್ಯುಂದೆ ಸುತ್ತೋಲೆಗಳು ಎಂದು ಸಂಯೋಧಿಸಲಾಗುವುದು) SLbit HC/CFD/CFD-PcD-2/P/C R/2024/188 ನೀನಂತ ಅಕ್ಟೋರ್ಟ್ 3, 2024, ಕಾರ್ವ್ಯಾಕೀಟ್ ವ್ಯಮಾರ್ಕ್ ಸಚಾರಯ ಮತ್ತು ಸೆನ ಹೊರಡಿಸಿರುವ ಸುಶ್ರೋರ್ಣಿಸ್ವಯ ಸಾಮಾನ್ಯ ಕ್ಷಳದಲ್ಲಿ ಸದಸ್ಯರ ಉಪಕ್ಷಿತ ಇಲ್ಲದೆಯೇ ವಿಸಿ ಮೂಲಕ ಎಪವಿಂ ಅಮ್ಲೆ ಅಲೋಚನಲು ಕಂಪನಿಗಳಿಗೆ ಅವಕಾತ ದಾಡಿಕೊಡಲಾಗಿದೆ. ಅದರಂತೆ ನಿರ್ವಾಕ ಬುಟ್ಟಿ 30, 2025ರ ಎಜಿಎಂ ಸಂಚಾನ ಮತ್ತದಲ್ಲಿ ಪ್ರಸ್ತುತಹಡಿಸಲಾಗಿರುವ ಕಾರ್ಯಸಂಚಯನ್ನಯ ಮೀ ಮೂಲಕ ಕಂಪನಿಯ ಎಂದೂ ಅನು ಆಯೋಜಿಸಲಾಗುತ್ತಿದೆ.

2. ದೇಂಲ್ಯಾಣಿಸುವ ಸುಷ್ಠೇಳಗಳಿತ್ತಯ ವಿಶ್ವೀಯ ವರ್ಷ 2024-25ರ ಮರ್ಷಿಕ ದರವಿಯೊಂದಿಗೆ 17ನೇ ಎಡಿಎಂ ಸೂಚವಾಡಕ್ರದ ವಿಮ್ಮವಾನ ಪ್ರತಿಗಳನ್ನು ಕಂಪರಿ/ಮಂದಿಕೆ ಸಂಕ್ಷೆಗಳು (ದಿನಿಗಳು)/ರೀಸ್ತಾರ್ ಮತ್ತು ಸೇರು ವರ್ಗಾವಣೆ ಏಚುಟ್ಟಲ್ಲಿ (ಆರ್.ಟಿ.ನಿ) ದಾಖಲೀರುವ ಇ ಮೇಲ್ ನಿಳಾಸಕ್ಕೇಯ ಸದಸ್ಥೆರರಿಗೂ ವಿಮೈನಾನ ಮಾಧ್ಯಮದ ಮೂಲಕ ತಲುಹಿಸಲಾಗುತ್ತಿದೆ. ಸೂಚನಾವಕ್ಕ ಮತ್ತು ಸಮಗ್ಯ ವಾರ್ಷಿಕ ವರದಿಯವು ಕಂಡನಿಯ ಜಾಲಕ nl.ps://www.astord~healtheare in/investors/shareholders-services/annual-general-mooting ක්ෂාණ ණත වා.කයා ಕೇಂದ್ರೆಗಳ ಅಂಲಹಾಗಾನಂ ಅಂದರೆ. <u>www.bse.nd.a.com</u> ಮತ್ತು <u>www.nseind.a.com</u> ಮತ್ತು ಸ್ವಾಪ್ಯಂತ್ ನೆಕ್ಕೂಟಲಿಸ್ ಹೆಡುಬಟಿಸ್ ರಿಮಿಟಿಡ್ (ಎನ್ಎಸ್ಡ್ ಡಿಎರ್)ನ ಜಾಲವಾಣ www.avoting.naol.com ಇಲ್ಲಿ ಕೂಡ ಪ್ರಕಟಿಸಲಾಗಿವೆ. ಇ-ಮೇಲ್ ಮೂಲಕೆ ಎಚುಂದ ಸೂಚನಾತ್ರಾ ರವಾನೆಯ ಪ್ರಕ್ರಿಯೆಯನ್ನು ಆಗನ್ಟ್ 11, 2025 ರಂಗು ಪೂರ್ಣಗೊಳಿಸಲಾಗಿದೆ.

 ತಂಪ್/ಖಾಡಿಕ ಸಂಸ್ಥೆಗಳಲ್ಲಿ ತಮ್ಮ ಇ-ಮೇರ್ ಪಿರಾಸವನ್ನು ಮಾಡಿಳಿದೇ ಇರುವ/ಅಪ್ ಪೇಟ್ ಮಾಡನೇ ಇರುವ ಪ್ರಯಾದಕ್ಕೆ ನೀಡಿ 2024-25ನೇ ವಿಷೇಮ ಪರ್ಪದ ಸಮಗ್ರ ಪಾರ್ಡಿಕ ವರದಿಯನ್ನು ಓದಿಕೊಳ್ಳಲು ಅನುವಾಗುವಂತೆ ವೆಚ್-ಲೀರ್ ಮತ್ತು ಕ್ಕೂಆರ್ ನೋಡ್ ಗಳನ್ನು ಅಗತ್ತ್ 👀 2025ರಂದು ರವಾಕಿಸಲಾಗಿದೆ.

4. ಕಟ್ ಆಫ್ ದಿನಾಂಕ ಆಗಸ್ಟ್ 28. 2025ರಂದು ಭೌತಿಕ ಮಾದರೆ ಅಥವಾ ಅಭೌತಕ ಮಾದರೆಯ ನೇರುಗಳಿನಲ್ಲಿ ಹೊಂದಿರುವ ಸಮಸ್ಥೆಲೆಲ್ಲರೂ ಶಾಭಾವ ಪಡೆಯಲು ಅರ್ವರಾಗಿದ್ದು, ಎಬಿಎಸ್ ಸೂಚನಾ ಪಕ್ಷದಲ್ಲಿ ಪ್ರಸ್ತಾಕಪಡಿಸಲಾಗಿರುವ ಕಾರ್ಯಗಡಿಚಿಯನ್ನಲು ಎನ್ ನಿಷ್ ಡಿವಿಲ್ ನ (ಅರೋಪ್ ಅ-ಮತದಾನ) ದೃವಧೆಯನ್ನು ಬಳಸಿಕೊಂಡು ವಿದ್ಯಾನ್ಯನ ದಾದಕಿಯಲ್ಲಿ ಮಾರ್ದಾ ಮಾಡಲು ಕರ್ತಾರಾಗಿರುತ್ತಾರೆ. ಎಲ್ಲ ಸಹ್ಮಾಟಿಗೆ ತಿಳಿಯುತಡಿಸುವುದೇನೆಂದಲಿ

ಎಟಎಂನ ಸೂಚಿಮಪತ್ರದಲ್ಲಿ ಪ್ರಸ್ತುತಪಡಿಸಿರುವ ಕಾರ್ಯಾಸಂಚಾಗಳನ್ನು ರಿಮೋಟ್ ಇ-ಮತನಾವದ ಮೂಲಕ ಅಥವಾ ಎಲೆಎಂನಲ್ಲಿ ಪ್ರವಸ್ಥೆಗೊಳಿಸಿರುವ ಇ-ಮತದಾನದ ಮೂಲಕ ಕಾರ್ಯಗತಗೊಳಿಸಬಹುದಾಗಿದೆ: . ವಿಮೈನ್ಯನ ಮಾಡಲಿಯಲ್ಲಿ ಮತನಾನ ಯಾನುವ ಅರ್ಜನೆಯನ್ನು ಈ ಕೆಟ್ ಅಫ್ ಸಿನಾಂಕದಂತೆ ಅಂದರೆ ಗುರುವಾರ, ಆಗಸ್ಟ್ 18. 1825 ಸಿರ್ಧರಿಸಲಾಗಿದೆ;

. ರಿಮೋಟ್ ಇ-ಮತರಾನವು ಸೋಮವಾರ, ಸಪ್ಟೆಂಬರ್ 01 , 2025 (ಬೆಳಗ್ಗೆ 09.110 ಗಂಟೆಗೆ (ಏಎಸ್ಟ್)) ಆರಂಭವಾಗುತ್ತದೆ... v. ರಿದೋಟ್ ಇ. ದುಹರಾನವು ಬುಧವಾರ, ಸೆಪ್ಟೆಂಟರ್ 04, 2025ರಂದು (ಸಂಚೆ 05,00 ಗಂಟೆಗೆ (ಅಎಸ್ಟ್)) ಕೊನೆಗೊಳ್ಳುತ್ತದೆ;

v. ರಿಮೋಟ್ ಅ,-ಮತವಾನದ ವ್ಯವಕ್ಷೆಯನ್ನು ಸೆಫ್ಟೆಂಟರ್ 0.3, 2025ರ ಸಂಚೆ 05.00 ಗಂಟೆಗೆ (ಅಎಸ್ಟ್) ಸ್ವಗಿತಗೊಳಿಸಲಾಗುವುದು

ಳು. ಕಂಪನಿಯ ಹೇರುಗಳನ್ನು ಖರಂದಿಸಿ, ಸೂಚನಾಪತ್ರ ರವಾತಿಸಿದ ಕಂತರದಲ್ಲಿ ಸದಸ್ಯರಾದಲ್ಲಿ ಮತ್ತು ಕಟ್ ಆಫ್ ವಿವಾರಕದಂದು ಹೇರುಗಳನ್ನು ಹೊಂದಿದ್ದರೆ ಅಂದರೆ. ಆನವು ೨೯. ೨೯೭೯ರಂದು, ಅಂಥ ವೃಕ್ತಿಗಳು <u>evoting@radl.com</u> ಗೆ ಮತ್ತು ಸಲ್ಲಿಸುವ ಮೂಲಕ ಬಾಗಿನ್ ಇದಿ ಮತ್ತು ಹಾಸ್*ಸರ್ವ್* ಆನ್ನೆ ಪಡೆದಲೊಳ್ಳಬಹುದು. ಒಂದು ವೇಗೆ ಆಂಥ ಪ್ರಕ್ಷಿಗಳು ಇ -ಮತರಾಪರ್ಥಗೆ ಕಣಾಗಲೆ ವಿಶ್*ಷಿಸ್* ಹಿನಿಲ್ ನ ನೋಂದಣೆ ಹೊಂದಿದ್ದರೆ. ಮತರಾಶ ಮಾಡಲು ಹಾಲಿ ಯೂಸನ್ ಜದಿ ಮತ್ತು ಹಾಗ್ ವರ್ಷ್, ಅನ್ನು ಅನಗುಮನಾಗಿದೆ.

vii.ಸವಸ್ತರು ಗಮನಿಸಬೇಕಾಗಿರುವುದು ಒನೇವರೆ. a) ಭುವವುದೊ: ಗಿರ್ಣಯವ ಲಗ್ಗೆ ಸವಸ್ಥರು ಒಮ್ಮೆ ಮರವಾನ ಮಾಡಿದ ಅಳಕ, ತಮ್ಮ ಅಭಿವ್ಯಾಯವನ್ನ ಬದಲಿಸಲು ಸದಸ್ಪರಿಗೆ ಅಪಕಾತಯಿರುವುದಿಲ್ಲ; b) ಪಿಟವೀನ ಅವಧಿಯಲ್ಲಿ ನೂಡ ಅ-ಮತರಾನದ ಸೌಲಭ್ಯವನ್ನು ಸಲ್ಲಿಸಲಾಗಿರುತ್ತದೆ. ಮತ್ತು ಬಿಕೆ ಹೊಲ್ಲರ ಮೂಲಕ ಎಡಬಹಾಲ್ನಿ ಹಾಲ್ಕೊಡಿಯದ ಸದಕ್ಕರು, ಅಜಾಕಲ್ಲ ರಿಯೋಕ್ ಇ-ಮತ್ತಣಾನಾ ನಿಲಲ್ಪಡೆ ಮೂಲಕ ನೀರ್ನಾಯಿಗಳ ಮೇಲೆ ಪಾಠವಾನ ಮಾಡಿರುವುದಿಲ್ಲವುಗೇ, ಅಂಥವರೆಲ್ಲರಿಗೂ ಮುನಿಂಗಲ್ಲಿ ವೈದಕ್ಷೆಗೊಳಿಸಲಾಗಿರುವ ಪ್ರ-ಮಾಠವಾಗದ ಸೌಲಭ್ಯದ ಮೂಲಕ ಮಾಠವಾನ ದಾಡಲು ಅರ್ವರಾಗಿರುತ್ತಾರೆ; ೧೯ ಎಲಿಎಂಗು ಮುಕ್ಷವೇ ಅರ್ದೇಟ್ ಔ-ಮತದಾಶದ ಪ್ರವಕ್ತಿಯ ಮೂಲಕ ಯಾವೆಲ್ಲ ಸದಕ್ಕರು ಮತನಾನ ದೂರಿರುತ್ತಾರೋ ಅವರೆಲ್ಲರಿಗೂ ಎಲೊಂನಲ್ಲಿ ಸಾರೋಗ್ಗಳು ಅವಕಾಶವಿರುತ್ತದೆ ಹಾಗೂ ಮತ್ತೊಮ್ಮೆ ಮತರಾನ ಮಾಡುದಂತೆಲ್ಲ: ರಾಷ್ಟ್ರ ನ) ಹೂಡಿಕೆ ಸಂಕ್ಷೆಗಳಲ್ಲಿ ಕಟ್ ಅಫ್ ವಿನಾಂಕದ್ದಾಯ ಸಿರ್ವಹಿಸಿರುವ ಸಂಸ್ಕರ ರಿಜನ್ನರ್ ಅಥವಾ ಘಲಾನುಭವಿ ಮಾಲೀಕರ ರಜನ್ನರ್ ಇಲ್ಲಿ ಯಾವೆಲ್ಲ ಸಂಸ್ಕರ ಹೆಸಲು ಸೇರ್ಪಡೆಗೊಳಸಲಾಗಿರುತ್ತದೇ ಅದರಲ್ಲರು ಆರೋಪ್ ಅ-ಮತರಾನ ಅಥವಾ ವಿಮಾನಲ್ಲಿ ವೃದ್ಧಾಕ್ಷಿಸೂಲಿಸುವ ಅ-ಮತರಾನದ ಕೌಲಿಪ್ಟಗಳನ್ನು ಬಳುಗೊಳುವಾಗಿದೆ.

vIII. ಅಭಿಸಿತ ಮಾರು, ಭೌಕಿರ ಮಾರುಯ ಹೇರುಗಳನ್ನು ಹೊಂದಿರುವ ಸದಸ್ಯರು ಮತ್ತು ಇ.-ಮೇಲ್ ವೀಸಸವನ್ನು ಸೇರ್ಪಡೆಗೊಳಿಸವಿರುವ ಹೇರುವಾರರ ಹಾವಿಯದಲ್ಲಿಂದಲೇ ಸುತ್ತರಾನ ಮಾಡುವ ಒಂಬಿಯನ್ನು ಎಡಿಎಂನ ಸಂಚಿತ್ರಾಮಕ್ಕನಲ್ಲಿ ವಿವರಿಸಲಾಗಿದೆ. ಈ ವಿವರಗಳನ್ನು ಕಂಪನೀಯ ಚಾಲತಾಣ <u>ಉಯ್</u> esterdmhealthoare.in/investors ನಲ್ಲಿ ಕೊಡೆ ಸ್ವತಿಲಾಯಗಿದೆ.

x.ಡಿಮ್ಯಾಟ್ ಮಾದಲಯಲ್ಲಿ ಹೇರುಗಳನ್ನು ಹೊಂದಿರುವ ಹಾಗೂ ಕೆಡ್ಡ ಒದಿವರಗಳನ್ನು ಅಪ್ ಡೇಟ್ ಮಾಡುವಿಸುವ ಸೇಯದಾರರಲ್ಲಿರಲ್ಲಿ ಕೇಳಿಕೊಳ್ಳುವುದೇವೆಂದು ತಮ್ಮ ಮೂಡಿಕೆ ಸಲಹೆಗಾರ ಸಂಕ್ಷೆಗಳ ಮೂಲಕ ಮೂಡಿಕೆ ಸಂಕ್ಷೆಗಳಲ್ಲ ತಮ್ಮ ಜೈ ಮಾಲ್ ಹಾಗೂ ಇತರ ಕಷ್ಟೆಸಿ ವಿವರ್ಷಕ್ಕೆ ವಾಖಲಿಸಬೇಕು. ಭೌಷಿಕ ಮೂಡಲುವ ಹೇರುಗಳನ್ನು ಹೊಂದಿದ್ದು, ಮತ್ತು ಕಪ್ಪೆಸಿ ನಿವರಗಳನ್ನು ಸಕ್ತಿಗಾಗೇ ಇರುವ ಹೇರುವಾರರಲ್ಲಿ ಕೇಳಿಕೊಳ್ಳುವುದೇನೆಂದರೆ, ಫಾಂಕ ಅನಿಪ್ ಆರ್-1 ಅಮ್ಮ ಸಲ್ಲಿಸಿ, ಕಂಪನಿಯ ಶಿಲ್ದೂರ್ ಮತ್ತು ಹೇರು ಸರ್ಗಾಪನೆ ಏಚಿಂಚ್ (ಆರ್ಟ್ಟ್), ಎಂದುಬಡ್ ಬಿ ಇಡ್ ಟೈಮ್ ಅಂಟೀಯಾ ಹ್ರಸೇಟ್ ಲಿಯಿಟೆಡ್ (ಒಂದಿನ ರೀಚ್ ಇಂಟ್ರಿಯ್ ಪ್ರಿಸೇಟ್ ಬಿಡಿಟಿಸ್) ಅದರಲ್ಲ ಇ ಮೇಲ್ ವಿವರಗಳು. ಬ್ಯಾಂಕ್ ಖಾಸೆ ವಿಮಗಳು ಮತ್ತು ಇವರ ಕೆಪ್ಟೇ ವಿವರಗಳನ್ನು ಸಲ್ಲಿಸಿ ಮಾನುವಿಸಲೇವೆ. (https://www.esterdmhealthcare.in/investors/shareholders-services/important-shareholder information ವರ್ಧಿ ಅರ್ಜಿ ನಮೂಕ ಅಭ್ಯವಿದೆ) ಭರ್ತಿ ಮಾಡಿನ ಆರ್ಜಿ ನಮೂಕೆಯನ್ನು chana.sksh: .sksin mp:=smufg.com ಗೆ ದೇಲ್ ಮೂಡಬೇಕು. ಹೀಗೆ ಮೂರ್ಯದಲ್ಲಿದ್ದ ವಿಶ್ವೀಯ ವರ್ಷ 2014-25ರ ಕಮಗ್ಗ ರಾರ್ಷಿಕ ವರದಿ. ಸೂಚನಾಗಕ್ಕೆ, ರಿಮೋಟ್ ಜ್ರ-ಮಡವಾನವ ಸೂಚನೆಗಳು, ವಿಸಿ ಮೂಲಕ ಮಿಸಿಎಂಪಲ್ಲಿ ಹಾಲ್ಗೊಳ್ಳುವ ಸಂಚರ್ಷಳ ವಿಮೃಷ್ಟಾನ ಹೃತಿಗಳನ್ನು ಪಡೆದುಕೊಳ್ಳಲು ಹೊರುದಾರಂಗೆ ಅಮರೊಲವಾಗುತ್ತದೆ.

x. ೬ದೋರ್ ಇ-ಮಾರ್ವಾದ ದಿವರಗಳನಾಗಿ ವಯದಿನ್ನು ಎಜಿಎಂಕ ಸಂಚನಾಹಕ್ಕವನ್ನು ಕೊಂಡುವುದು, ದಿಮ್ಮನ್ನಾನ ಮಾಡರಿಯಲ್ಲಿ ಮತನಾಡ ಮಾಡು ಬಗ್ಗೆ ಅನುಮಾನಗಳದ್ದರೆ ಅಥವಾ ಎನಎಂಗೂ ಮುನ್ನ ಅಥವಾ ಎನಎಂ ನಡೆಯುತ್ತಿರುವ ಸಂವರ್ಭದಲ್ಲಿ ಬಹಾದಲೂ ಸಹಾಯ ಬೇಕಾದಲ್ಲಿ, ಅಂಭವರು ಎಡ್ಎಡ್ಎಎರ್ ಅಮ್ದ 0:00ing@nsdl.com/1880-21-89911 ಅಮ್ದೆ ಸಂಪರ್ಕಸುವಾದು ಅಥವಾ ಶ್ರೀ ಫಲ್ಗಳ ಚಕ್ರವರ್ತಿ, ಸಹಾಯಕ ದೃರಸ್ವಾಹಕು ಅದರನ್ನು falgur in@nadl.com ಮೂಲಕ ಸಂಪರ್ಕಿಯಿಯನ್ನು

17ಮೆ ಎಂದೂರನಲ್ಲಿ ಕರಣವಿಯ 31ನೇ ಮಾರ್ಚ್ನ, 2025ಕ್ಕೆ ಕೊನೆಗೊಂಡ ಅರ್ಥಿಕ ವರ್ಷಕ್ಕೆ ಅಎನ್ಆರ್ 10/ - ಮುಂದಿನೆಯ ಪ್ರತಿ ಈಕ್ಷಟ ವೇರಿಗೆ ಅವಿಷ ಆರ್ 1/ - ಅಂತಿಮ ಶಾಭಾಂಶ ಕೊಡುದಂತ ನಿರ್ದೇಶಕರೆ ಮಂಡಳಿಯ ಮಾಡಿರುವ ಶಿಫಾರನು ಅಮಮೋದನೆಗೊಂಡಲ್ಲಿ, ಆದಾಯ ಶೆಂಗೆ ಕಾಖ್ರೆ, 19613 (ಅಚಿ ಕಾಲ್ದಿ) ಪ್ರಕಾರ ಮೂಲದಲ್ಲೇ ತೆಟಗೆಯನ್ನು ಕರಿತಗೊಳಿಸಿ, ಬಾಧಾಕರನನ್ನು ವಿಕರಿಸಲಾಸುವುದು, ಚಿರಿಜನ್ ಅಗತ್ಯಗಳನ್ನು ಅನುತಾಲಕೆ ಮೂರಲ ಆಮವಾಗುವಂತೆ ಸದಸ್ಯರೆಲ್ಲರಲ್ಲಿ ಕೇಳಿರೂಳ್ಯವುದೇನೆಂದರೆ. ತಮ್ಮ ವಿಶ್ರಿಗಳ ಬಳ ತಮ್ಮ ರಾಷ್ಟ್ರೀಯತೆಯ ಕ್ಷಿತಿಗತಿ, ರಾಶ್ರತ ಉಣಿ ಸಂಸ್ಥೆ (ಹಾಡ್) ಮತ್ತು ಬಟ ಕಾಯ್ರೆಯ ಪ್ರಕಾರ ಯಾದ ವರ್ಗಕ್ಕೆ ಸೇರುತ್ತಾರೆ ಎಂಬ ವಿವರಗಳು, ಇಲ್ಲವೇ ಕಂಡಸಿಯ ಬಳಿ ಭೌಷಿಕ ಮೊಹೆದಲ್ಲಿ ಸೇರುಗಳು ಇವು ಪಕ್ಷದಲ್ಲಿ ಆಗನ್ನೇ ೩೩. 2015 (ಸಂಚ 5:00 ಗಂಟಿಯಿಂದಗೆ ಜನಸ್ಟರ)ರೋಗ ಸಂಪೂರ್ಣವಾಗಿ ಸಲ್ಲಿಸಬೇಕು ಮತ್ತು/ಅಥವಾ ಅಪ್ ಬೇಕ್ ಮೂಡಿ. ಟಿಡಿಎಸ್/ಅಗ್ಗಯಕ ತರಿಗೆ ದರವನ್ನು ಹಿಡಿಟ್ಟರೊನ್ನುವ ರಂಪನಿಯ ಬಾಧ್ಯತೆಯನ್ನು ವಿಧಾಯದಲ್ಲ. ತೆರಿಗೆ ವಿನಾಯತಿ ಸುರಿತು ಪಲಿಸಿರುವ ದಾಬಿಲಾತಿಗಳನ್ನು ಪರಿತೀಲಿಸಲು ಅನುವು ಮಾಡಿಕೊಸಲೇಕು, ಕಂಪನಿಯ/೧೬ ಬಳಿಯಲ್ಲಿ ಯಾವಲ್ಲ ಸಮ್ಯಕ ಇಲಿಸುಲ್ ಜಡಿಗಳು ದಾಖಲಾಗಿಸೆಲ್ವೋ, ಅಸಕ್ಕಳುಗೂ ಅನಕ್ಷ್ 68, 2025ರಂದು ಇ-ಮೇಲ್ ರವಾಸಿಸಿ, ಆಗತ್ತ ಅಮಲಂಧಗಳೂಂದಿಗೆ ರಾಭಾಂತದ ಮೇಲಿನ ಟಿಡಿಎಸ್ ಕಡಿಂಗೊಳಿಸುವ ಪ್ರಕ್ರಿಯೆ ಕುರಿಯ ವಿವರಿಸಲಾಗಿದೆ. ಮಾಸಿ ಮಾಹಿಸಿಯು consists areaser https://www.asterdinhea.lhea.re.in/investors/shareholders-services/informalien-on-dividend-la-ನಲ್ಲಿ ಕೂಪ ಬಬ್ಬಲಿದೆ.

go: Montinet

2 E205 : 11, 2075

ಕ್ಷಣ್ ಚರ್ಚಿ ಕೆಲ್ಡ್ ಕೇರ್ ಕೆಯಿಬೆಡ್ ಶರ್ಮ

ಪೇಖಶ ಪ್ರಶಸ್ತೆ ಸಮ್ಮ xchi, pi no. 224331

## ಮಿಟ್ಟಿ ಮರದ ಮುನೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ ಬೆಂಗಳೂರು: ಜಯನಗರ 2ನೇ ಬ್ಲಾಕ್ ನ ಟಿ. ಮರಿಯಪ್ಪ



ಜಯನಗರದಲ್ಲಿ ನಿರ್ಮಿಸಿರುವ ಮುನೇಶ್ವರ ದೇವಾಲಯದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸೋಮವಾರ ಪೂಜೆ ಸಲ್ಲಿಸಿದರು. ಮಾಜಿ ಸಚಿವ ಎಚ್.ಎಂ ರೇವಣ್ಣ, ಮುಖಂಡರಾದ ಕೆ.ಎಂ.ನಾಗರಾಜ್, ಕೆ.ಎನ್. ಹರೀಶ್ ಇದ್ದರು.

ರಸ್ತೆಯಲ್ಲಿರುವ ಮಿಟ್ಟಿ ಮರದ ಶ್ರೀ ಮುನೇಶರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ, ವಿಗ್ರಹ ಪ್ರತಿಷ್ಠಾಪನೆ ಮತ್ತು ಮಹಾಕುಂಭಾಭಿಷೇಕ ಸೋಮವಾರ ನಡೆಯಿತು.

ವಿದಾನ್ ಎಸ್.ಆರ್. ನರಸಿಂಹಮೂರ್ತಿ ನೇತೃತ್ವದಲ್ಲಿ 40ಕ್ಕೂ ಅಧಿಕ ಅರ್ಚಕರಿಂದ ವಿವಿಧ ಹೋಮ- ಹವನಗಳು, ಧಾರ್ಮಿಕ ಕಾರ್ಯಗಳು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಶತಮಾನಗಳ ಹಿಂದೆ ಮಿಟ್ಟಿಮರದ ಬುಡದಲ್ಲಿದ್ದ ಬಂಡೆಯ ಮೇಲೆ ಅವಧೂತರು ಧ್ಯಾನಸ್ಥರಾಗಿ ಕುಳಿತು ಸುತ್ತಲಿನ ಹಳ್ಳಿಗಳ ಜನರ ಕಷ್ಟಗಳನ್ನು ನಿವಾರಿಸುತ್ತಿದ್ದರು. ಬಂಡೆ ಬಳಿ 15 ಸಣ್ಣ ಕಲ್ಲುಗಳನಿಟ್ಟು ಪೂಜೆ ಮಾಡಲಾಗುತ್ತಿತ್ತು ಎಂಬ ಐತಿಹ್ಮವಿದೆ. ಇಲ್ಲಿ ಸಣ್ಣ ಗುಡಿಯಲ್ಲಿದ್ದ ಮುನೇಶ್ವರ ಸ್ವಾಮಿಗೆ ಭಕ್ತರ ಸಹಕಾರದಿಂದ ಐದು ಬೃಹತ್ ಗೋಪುರಗಳ ದೇವಾಲಯ

ನಿರ್ಮಿಸಲಾಗಿದೆ ಎಂದು ಶ್ರೀ ಮುನೇತ್ವರ ದೇವಸ್ಥಾನ ಅಭಿವೃದ್ಧಿ ಟಸ್ಟ್ ಅಧ್ಯಕ್ಷ ಕೆ.ಎಂ. ನಾಗರಾಜ್ ತಿಳಿಸಿದರು

ಸಚಿವ ರಾಮಲಿಂಗಾರೆಡ್ಡಿ, ಗ್ಯಾರಂಟಿ ಯೋಜನೆಗಳ ಪ್ರಾಧಿ ಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಾಜಿ ಶಾಸಕ ರಾದ ಹೇಮಚಂದ್ರ ಸಾಗರ್, ಕೆ. ಚಂದ್ರಶೇಖರ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಜಯನಗರ ಕೋ- ಆಪರೇಟಿವ್ ಹೌಸಿಂಗ್ ಸೊಸೈಟಿ ಅಧ್ಯಕ್ಷ ಬಿ.ಆರ್. ವಾಸುದೇವ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜನ,

ಬಿಎಂಟಿಸಿ ಮಾಜಿ ಅಧ್ಯಕ್ಷ ವಿ.ಎಸ್. ಅರಾಧ್ಯ ಇದ್ದರು. ಐದು ರಾಜಗೋಪುರ: ದೇಶದಲ್ಲಿ ಎಲ್ಲಿಯೂ ಇರದ ಐದು ರಾಜಗೋಪುರಗಳ ದೇಗುಲವನ್ನು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಯೋಧೈಯ ಬಾಲರಾಮ ಮೂರ್ತಿ ಶಿಲ್ಪಿ ಡಾ. ಅರುಣ್ ಯೋಗಿರಾಜ್ ಅವರು ಕೃಷ್ಣತಿಲೆಯಲ್ಲಿ 6 ಅಡಿ ಎತ್ತರದ ಮುನೇತ್ವರ ಸ್ವಾಮಿ ವಿಗ್ರಹ ಕೆತ್ತಿದ್ದಾರೆ.

05.03.2025

82,97,915.60/

ಶಾಖಾ ಕರ್ಚಿನ: ಜನಿಜನೂ ಬ್ಯಾಂಕ್ ಲಿಮಿಟೆಡ್, 4/19, ಮೈಸ್ತಿ ಟವರ್, ಬೊಮ್ಮನಹನ್ನ ಹೊಸುರು ಮುಖ್ಯ ರಸ್ತೆ ಬೆಂಗಳೂರು-540968 FICICI Bank

ಕೇನ್ನುದಾರರು ಐಟಾಸಿಜ ಬ್ಯಾಂಕ್ ಲಿಮಿಟಿಡ್ನ್ ಅಧಿಕಾರಿಯಾಗಿ ಹಣಕಾಸು ಆಸ್ಪಿಗಳ ಸಂರಕ್ಷಣೆ ಮತ್ತು ಪುನರ್ ರಚನೆ ಹಾಗೂ ಭವ್ರತಾ ಓತಾನಕ್ಕೆ ಜಾರಿ ಕಾಯಿದೆ 2002 ಮತ್ತು ಭದ್ರತಾ ಓತಾನಕ್ಕೆ (ಜಾರಿ) ನಿಯಮಗಳು 2002ರ ನಿಯಮ 3ರ ಜೊತೆ ಓದಿಕೊಳ್ಳಬೇಕಾದ ಕಲಂ 1.3(12) 

\$. 35.	ಕಾಲಗಾರಕ(ರ) ಹೆಸೆಯ/ ಕಾಲ ಖಾತೆ ಸಂಭರ	ಸ್ವಕ್ಷದ ವಿದರಣೆ / ಸುಂಕೇಶಿಕ ಸ್ವಾಧೀನದ ದೀರಾಂಕ	Designed Constant Designed Constant Constant Constant (Con)	and co
1.	ಶೆಜರ್ ಪರಿಂಗಕ್ಕುಳೊಡಿಯಲ್ / ಶಬಹಾಸ್ ಪಿ ಟಿ / TBBNG00006858918	ತೆಡ್ಕೂರ್ ಎ ಆಸ್ತಿ: (ಮೇಲೆ ಉಲ್ಲೇಖಿಸಿದಂತೆ) ಚಿಕ್ಕನಕ್ಕೆ ಸ್ವಾಮ, ತಮಾ ಹೋಬಳ, ರೇವನಹಳ್ಳಿ ತಾಲೂಕ ಬೆಂಗಳೂರು ಸ್ವಾಮೀಣ ಬೆಲ್ಲೆಯಲ್ಲಿರುವ 1 ಎಕರೆ ಮತ್ತು 10 ಗುಂಟೆಗಳ (ಒಟ್ಟು ಪಿರ್ಜ್ನ 1 ಎಕರೆ ಮತ್ತು 10 ಗುಂಟೆಗಳ (ಬಟ್ಟು ಪಿರ್ಣ್ನ 1 ಎಕರೆ ಮತ್ತು 18 ಗುಂಟೆಗಳಲ್ಲಿ) ಅಳತೆ ಪರಿವರ್ತಿತ ಜಾಗ ಸರ್ವೆ ನಂ. 42/1, ಖಾತಾ ನಂ. 385/189/1, ಇವರ ಎಲ್ಲ ಭೂಭಾಗ, ವರಸಿ ಉಲ್ಲೇಶಕ್ಕೆ ಪರಿವರ್ತಿಸಲಾಗಿದ್ದು ಅಫಿಸಿಯಲ್ ಮೆಡೊರಂಡಮ್ Asin (S) Sr 82/2003-04 ದಿನಾಂಕ 12 ಎಪ್ಪಿಲ್ 2004 ಮತ್ತು ಚಿತ್ತುಬಂದಿ ಈ ಮುಂದಿನಂತಿವೆ: ಪೂರ್ವಕ್ಕೆ: ಫ್ರೀ ನಾರಾಯಣಪ್ರಮತ್ತು ಫ್ರೀಯಸಿ ಮುನ್ನಿರತಪ್ರವರಂಗೆ ಸೇರಿದ ಜಾಗ, ಪಸ್ಥಿಮಕ್ಕೆ ಸಂಪ್ರವರ್ತನೆ ಸೇರಿದ ಜಾಗ, ಪಸ್ಥಿಮಕ್ಕೆ ಸಂಪ್ರವರ್ಷನೆ ಸೇರಿದ ಜಾಗ, ಪಸ್ಥಿಮಕ್ಕೆ ಸಂಪ್ರವರ್ಷನೆ ಸೇರಿದ ಜಾಗ, ಪಸ್ಥಿಮಕ್ಕೆ ನಾರು ತೋಡುವುದ ಅಮಿಸುತ್ತಿನ ಅನಿಮಾತಿ ಮುನ್ನಿರುತ್ತಿನ ಮುನ್ನಿರುತ್ತಿನ ಮತ್ತು ಬಿರುಗಳು ಮುನ್ನಿರುತ್ತಿನ ಸಂಪ್ರವರ್ಷ ಬಿರುಗಳು ಮುನ್ನಿರುತ್ತಿನ ಸಂಪ್ರವರ್ಷ ಬಿರುಗಳು ಮುನ್ನಿರುತ್ತಿನ ಸಂಪ್ರವರ್ಷ ಪರಿವರ್ಷ ಸಂಪ್ರವರ್ಷ ಬೆರುಗಳು ಸಂಪ್ರವರ್ಷ ಪರಿವರ್ಷ ಸಂಪ್ರವರ್ಣ ಸಂಪ್ರವರ್ಷ ಸಂಪ್ರವರ್ಣ ಸಂಪ್ರವರ್ಣ ಸುವಿಸುತ್ತಿನ ಸುವಿಸುತ್ತ ಸುವಿಸುತ್ತ ಸಂಪ್ರವರ್ಣ ಸುವಿಸುತ್ತ ಸಂಪ್ರವರ್ಣ ಸುವಿಸುತ್ತ ಸುವಿಸುತ್ತ ಸುವಿಸುತ್ತ ಸುವಿಸುತ್ತ ಸಂಪ್ರವರ್ಣ ಸುವಿಸುತ್ತ ಸುವಿಸುತ್ತ ಸುವಿಸುತ್ತ ಸುವಿಸುತ್ತ ಸಂಪ್ರವರ್ಣ ಸುವಿಸುತ್ತ ಸುವಿಸುತ್	20.03.2025 55. 68.21,821.00/-	Derivati
2.	ಶೆಬರ್ ಪರೀಗತ್ಯಭೂಡಿಯಲ್ / ಶಬಹಾಸ್ ಪಿ ಟಿ/ TBBNG00006858893	ತೆಡುತ್ತರ್ ಎ ಆರ್ಸ್ (ಮೇಲೆ ಉಲ್ಲೇಖನಿವಂತೆ) ಚಿಕ್ಕಗಕ್ಷೆ ಗ್ರಾಮ, ತನನು ಹೋಬಳ, ದೇವನಪ್ ತಾಲೂಕ ಬೆಂಗಳೂರು ಗ್ರಾಮೀಣ ಬಲ್ಲಿಯಲ್ಲಿರುವ 1 ಎಕರೆ ಮತ್ತು 10 ಗುಂಟೆಗಳ (ಒಟ್ಟು ವಿಕ್ರೀರ್ಣ 1 ಎಕರೆ ಮತ್ತು 18 ಗುಂಟೆಗಳಲ್ಲಿ) ಅಳತೆ ಪರಿವರ್ಷಿಕ ಜನಗ ಸರ್ವೆ ನಂ. 42/1, ಎಂತು ನಂ. 185/189/1, ಅವರ ಎಲ್ಲ ಭೂಲಾಗ, ವನತಿ ಉದ್ದೇಶಕ್ಕೆ ಪರವರ್ಷಿಕವಾಗಿದ್ದು ಅಫಿತೀಯರ್ ಮೆರೊರಂಡಮ್ Aein (S) Sr.82/2003-04 ವಿನಾಂಕ 12 ಎತ್ತಿಲ್ 1884 ಮತ್ತು ಚಿಕ್ಕಬಂದಿ ಈ ಮುಂದಿನಂತಿದೆ. ಪೂರ್ವಕ್ಕೆ ಫ್ರೀ ಕಾರಾಯಣಪ್ರ ಮತ್ತು ಪ್ರೀಮತಿ ಮುನಿರಕ್ಷನ್ನುರವಂಗೆ ಸೇರಿದ ಜಾಗ, ಪತ್ರವರ್ತ್ಯ ನಿರ್ಣಕ್ಷ ಮತ್ತು ಚಿಕ್ಕಬಳಿದೆ ಕೊಂಡ್, ವ್ಯಕ್ತಣಕ್ಕೆ ಮೊಡ್ಡಬಕ್ಕೆ ಪ್ರತಿ ಶೆಷ್ಕೂಲ್ ಬ ಆ್ಯ. (ಜಾಗವಲ್ಲಿಕ ಅವಿಭಟಕ ಕಾರು)ಮೇಲೆ ಉಪ್ಪತಿಸಿದ ನೆಡ್ಕೂಲ್ ಎ ಆಕ್ರಿಯಕ್ಕೆ 8.89% ಅವಿಭಟಕ ಪಾಲು ತಮ 88.3 ಚಿವರ ಆಡಿಗೆ ಸಮವಾದ ಹತ್ತು ಮತ್ತು ಓತಾನಕ್ಕೆ ಅವರೊಂದಿಗೆ ಮೂ. 65,81,314/- (ಅರವಕ್ಕೆ ಮ ಒಂದು ಸಾವಿರದ ಎರಡನೂದು ಪವಿಗಾರ, ಮೊಡ್ಡಾಯಕ್ಕೆ ನೆಟ್ಟಾರ್ ಮತ್ತು ಮೊಡಲಾಗು ಮತ್ತು ಮತ್ತು ಬೆಡ್ಡಾರ್ ಎ ಆಕ್ರಿಯಕ್ಕೆ ಸ್ಥೆ ಗೋಲ್ಡ್ ಬೆಡುವರ್ತಿನ ಮೊಡಲಾಗು ಮತ್ತು ಮತ್ತು ಬೆಡ್ಡಲ್ - ಒ ಆಕ್ಸಿ ಸೈ ಗೋಲ್ಡ್ ಬೆಡುವರ್ನಿನ ಮಾಡಿಯಲ್ಲಿ 1853 ಚಿವರ ಆಡಿ ಆಕೆಯ ಸೂಪರ್ ಬೆಲ್ಡ್ ಅಪ್ ವಿರಿಯಾ ಹೊಂದಿದ ಅಪಾರ್ಟ್ ಮೆಂಟ್ ನಂ. ಎ-183 ವಿವರ್ಷಿಸುವ ಹೆಚ್ಚು ವೆಡ್ಡಾರ್ - ಒ ಆಕ್ಸಿ ಸೈ ಗೋಲ್ಡ್ ಬೆಡುವರ್ತಿನ ಮೊಡಲಾಗಿತ್ತು ಸಮಾರ್ವ ಮೊಡ್ಡಾರ್ - ಬಳ್ಳು ಸ್ಥೆ ಗೋಲ್ಡ್ ಬೆಡುವರ್ತಿನ ಮಾಡುವರ್ ಪ್ರತಿ ಪರ್ವತಿ ಪ್ರತಿ ಪರಿಯಾ ಒಂದು ಕೆಪ್ಟಾರ್ ಪ್ರಾಟ್ ಮಾಡುವರ್ ಪ್ರತಿ ಪ್ರಾಟ್ ಪರಿಯಕ್ಕೆ ಪ್ರವಿತ ಪ್ರತಿ ಪರ್ವತೆ ಪ್ರವಿತ ಪ್ರತಿ ಪರ್ವತಿ ಪ್ರತಿ ಪರಿಸುವರೆ ಮತ್ತು ಪ್ರಾಟ್ ಮತ್ತು ಪ್ರತಿ ಪ್ರವ ಪ್ರಕ್ತ ಸೆಟ್ ಬ್ಯಾಕ್ ಬರಿಯೂ ಮತ್ತು ವೈ ಪ್ರಕ್ತ ಸ್ಥಿ ಪ್ರತಿ ಪ್ರತ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರತಿ ಪ್ರಕ್ಷ ಪ್ರತಿ ಪ್ರತಿ ಪ	20.03.2025 ±a. 66,07,570.00/-	Server
3.	ಶೆಚರ್ ಪರೀಗತ್ರಭೂಡಿಯಲ್ / ಶಬಹಾನ್ ಪಿ ಟಿ/ TBBNG00006858888	ಕೆಡ್ಯೂರ್ ಎ ಆ್ಯ: (ಮೇಲೆ ಉಲ್ಲೇಮಜದಂತೆ) ಚಿತ್ರವಕ್ಷ ಗ್ರಾಮ. ಕನ್ನು ಹೋಲು, ದೇವನಪ್ಪು ತಾಲೂಕ ಲೋಗೂರು ಗ್ರಾಮೀಣ ಜಲ್ಲೆಯಲ್ಲಿರುವ 1 ಎಕರೆ ಮತ್ತು 18 ಗುಂಟೆಗಳ (ಒಟ್ಟು ಬ್ರೀರ್ಣ 1 ಎಕರೆ ಮತ್ತು 18 ಗುಂಟೆಗಳಲ್ಲಿ) ಅಳತೆ ಪರಿಷ್ಠರ್ಜಿತ ಮಗೆ ಸರ್ವೆ ನಂ. 42/1, ಮತಾ ನಂ. 185/189/1, ಇದರ ಎಲ್ಲ ಭೂಲಾಗ, ಮತ್ತಿ ಉದ್ದೇಶಕ್ಕೆ ಪರಿವರ್ತಿಸಲಾಗಿದ್ದು ಅಫಿಪೀಯರ್ ಮೆಜೊರಂಡಮ್ Asin (S) Sr.82/2003-04 ವಿವಾರಕ 12 ಎಟ್ಟರ್ 1864 ಮತ್ತು ಚಿತ್ರಬಂದಿ ಈ ಮುಂದಿನಂತಿದೆ. ಪೂರ್ವಕ್ಕೆ ಫ್ರೀ ಮಾಡುದುತ್ತ ಮತ್ತು ಪ್ರೀಮತಿ ಮುನಿರತ್ನಮೊಂದುಗೆ ಸೇರಿದ ಜಾಗ ಅತ್ಯರಕ್ಕೆ ಸಗ್ಗೆ ಅಷ್ಟುಗಳಿಗೆ ಕೆಯಾರ್; ದಕ್ಷಿಣಕ್ಕೆ ಬೊಡ್ಡರಕ್ಕೆ ಪ್ರಕ್ರೆ ಬಿಡ್ಡರ್ ಬಿ ಆಸ್ತಿ: (ಜಾಗದಲ್ಲಿನ ಅವಿಭಟಿತ ಕಾಲು)ಮೇಲೆ ಉಲ್ಲೇಮಿನ ತಡ್ಕೂರ್ ಎ ಆಸ್ತಿಯಲ್ಲಿನ 8.89% ಅವಿಭಟಿತ ಶಾಲು ತಮ ತಡಿತ ಚರ್ಮದ ಅರಿಗೆ ಸಮದಾದ ಹಕ್ಕು ಮತ್ತು ಹಿತಾಸ್ಕೆ ಇರರೊಂದಿಗೆ ರೂ. 65.68,447/- (ಅರವತ್ನೆಯ ಲಕ್ಷದ ಅರಮ್ಯ ಸಾವಿರದ ನಾಲ್ಡರೂನು ನಂಬದುತ್ತರು ರೂಪಾಯಗಳ ಮತ್ತು ಪ್ರವರ್ಧನೆಗೆ ಸ್ಟೆ ಗೋಲ್ಡ್ ಬೇವನಕರ್ತಿ ಕುಮುಂದರ್ ವಿರೋದಿನ್ ಎಂಬ ಬಲ್ಲಿಂಗ್ ಕುಂಬೆಕ್ಟ್ ನಿರ್ಣಲ್ಡ್ ಬೇವನಕ್ಕು ಕುಮುಂದರ್ ವಿರೋದಿನ್ ಅರತ್ನೆ ಸೋಲ್ಡ್ ಬೇವನಕ್ಕು ಕುಮುಂದರ್ ವಿರೋದಿನ್ ಅರತ್ನೆ ಸ್ಟೇರ್ನ್ ಪ್ರವರ್ತನೆ ಕುಮುಂದೆ ಪ್ರಕ್ರೆ ಸ್ಟೇರ್ನಿಯ ಪ್ರತಿಕ್ಕೆ ಸ್ಟೇರ್ನಿಯ ಪ್ರತ್ಯಾತಿಕ್ಕೆ ಸ್ಟೇರ್ನಿಯ ಪ್ರತ್ಯಾತಿಕ್ಕೆ ಸ್ಟೇರ್ನಿಯ ಪ್ರತ್ಯಾತಿಕ್ಕೆ ಸ್ಟೇರ್ನಿಯ ಪ್ರತ್ಯಾತಿಕ್ಕೆ ಸ್ಟೇರ್ನಿಯ ಪ್ರತ್ಯಾತಿಕ್ಕೆ ಪ್ರಕ್ರೆ ಸ್ಟೇರ್ನೆ ಪ್ರತ್ಯಾತಿಕ್ಕೆ ಸ್ಟೇರ್ನಿಯ ಪ್ರಕ್ರೆ ಸ್ಟೇರ್ನಿನ ಪ್ರತ್ಯಾತಿಕ್ಕೆ ಸ್ಟೇರ್ನ ಪ್ರವರ್ತ ಸ್ಟೇರ್ನಿನ ಸ್ಟೇರ್ನಿನ ಪ್ರತ್ಯಾತಿಕ್ಕೆ ಸ್ಟೇರ್ನಿನ ಪ್ರವರ್ಥ ಪ್ರತ್ಯಾತಿಕ್ಕೆ ಸ್ಟೇರ್ನಿನ ಸಿರುಗಿ ಮತ್ತು ಚಿತ್ರರ್ಥ ಸ್ಟೇರ್ನಿನ ಸ್ಟೇರ್ನ ಸ್ಟೇರ್ನಿನ ಸ್ಟೇರ್ನೆ ಸ್ಟೇರ್ನಿನ ಸ್ಟೇ	20.03.2025 de. 67,29.294.00/-	:Portviac
4.	ಸಯ್ಯದ್ ಸಭ್ಯಾದ್ ಖಾಣ್ / ಸೈಯದ್ ಶಂತಾದ್ ಬೇಗು / LBBNG00006161947/ LBBNG00006199228/ LBBNG00006543994	ಆತ್ರ ನಂ: 1 ಕೆಡ್ಯೂರ್ ಎ ಆತ್ರ ಜನಗೆ ಗ್ರಾಮ, ಜನಗೆ ಹೋಗು, ಅನೇಕರ್ ತಾಲೂಕ ಇಲ್ಲಿರುವ ಸರ್ವೆ ನಂಟರ್, 79/1, 79/2, 79/3, 79/4 ಮತ್ತು 79/5, 85/1, 89/1ಎ ಇಲ್ಲಿರುವ ಕ್ಷಮ್ಮಾಯ ಎಲ್ಲ ಭೂಭಾಗ ಒಟ್ಟು ಆಳಕೆ 8 ಎಕರೆಗಳು 31.75 ಸುಂಟೆಗಳು ಹರಿದರ್ಚಿತ ಜನಗೆ ಅದೇಶ ಸಂಖ್ಯೆ 1) Alm Sr(A)664/2004-2005 ದಿನಾಂಕ, 22.81,2865 11) Sr(A)146/2005-2006, ದಿನಾಂಕ 38.84,2865,    ) Alm(A ) Sr 87/2005-2006, ದಿನಾಂಕ 30.06.2006  v) Alm(A)(J) Sr 88/2008-09 ದಿನಾಂಕ 23.86,2818 ಪ್ರಾಮ್ / ಅರ್ಮರ್ಟಿಯೆಯ ಅನೇಶರ್ ಯೋಜನಾ ಪ್ರಾಧಿಕರಿಸುವ ಅನುಮೋದನೆಗೊಂಡಿದೆ ನಂ.Apa/Lao/42/2007-08, ದಿನಾಂಕ 29.83,2811 ಚಕ್ಕಬಂದಿ: ಪೂರ್ವಕ್ಷ ಸರ್ವೆ ನಂ. 86 ಪಟ್ಟಿಯಕ್ಕೆ ಸರ್ವೆ ನಂ. 85 ಉತ್ತರಕ್ಕೆ ಸರ್ವೆ ನಂ. 85/1 ಸಕ್ಷಣಕ್ಕೆ ಸರ್ವೆ ನಂ. 84 ಮತ್ತು 99 ಕೆಡ್ನೂರ್ ಎ ಆತ್ರಿಯಂಡ ಬಾಧುನಿದ ಅವಿಭಾತ ಪಾಠನ ವಿವರಣೆ ತಂ ಮೂಲಕ 38ಸರುಗಿದೆ?) ಕೆಡ್ನೂರ್ ಎ ಆತ್ರಿಯಲ್ಲಿನ ಜಾನಗಳುಂಡ 7ನೇ ಮಹುತಿ ಬಣ್ಣಕ್ಕೆ ಸರ್ವಿ ನಂ. 1 ನಲ್ಲಿನ 3 ಬೂರ್ಚಿಕೆ ಫ್ಲು ಚೆಗಣಿ ಪುರಸ್ಕೆ ನಂ. 84 ಆಳಕೆ 1557 ಚದರ ಅಡಿ ಅವರ ಎಲ್ಲ ಭೂಭಾಗ, ಇದರೊಂದಿಗೆ 1557 ಚದರ ಅಡಿ ಅವರ ನಿಲ್ಲ ಭೂಭಾಗ, ಇದರೊಂದಿಗೆ 1557 ಚದರ ಅಡಿ ಅವರ ವಿಲ್ಲ ಭೂಭಾಗ, ಇದರೊಂದಿಗೆ 1557 ಚದರ ಅಡಿ ಸಂಪರ್ವ ಪರ್ವತನ್ನು ಮತ್ತ ಜಾನೆ ಪಟ್ಟಿಯಕ್ಕೆ 8 ಅಡಿಕಾಗಲ ಕಾರಿಪಾರ್, ಉತ್ತರ್ಭೆ ಮತ್ತ ಜಾನೆ ಪಟ್ಟಿಯಕ್ಕೆ ತಂಡುಕಗಳು ಕುರಿಪಾರ, ಉತ್ತರ್ಭೆ ಮತ್ತ ಜಾನೆ ಸಕ್ಕಿಗಳು ಸಂಪರ್ವತನ ಸರ್ವಿಷ ಪರಸ್ತ ಸರ್ವ ಪರ್ವತನ ಸರ್ವಿಷ ಪರ್ವಪ್ ಪರ್ವತನ ಸರ್ವವನ್ನು ಸರ್ವಪ್ ಪರ್ವತನ ಸರ್ವಪ್ರವಾಣ ಸರ್ವವನ್ನು ಸರ್ವಪ್ ಪರ್ವತನ ಸರ್ವಪ್ ಸರ್ವಿಷಿಗಳು ಸರ್ವಪ್ರಪ್ರ ಸರ್ವಪ್ ಸರ್ವಪ್ ಸರ್ವಪ್ ಸರ್ವಪ್ ಸರ್ವಪ್ ಸರ್ವಪ್ ಸರ್ವಪ್ರಪ್ರ ಸರ್ವಪ್ ಸರ್ವ	20.03.2025 ±a. 1.53.98,655.91/-	zienwad
5.	ರೋಷನ್ ಜರೊಮೆ ಡಿಕೋಪ/ ಚ್ಯೂತಿ ಎಮ್ ಪ್ರಜ್ನು/ LB8NG00006755985/ TBBNG00006753792	ತೆಡ್ಕುರ್ ಎ ಆತ್ತ: (ಮೇಲೆ ಉಲ್ಲೇಖಿಸಿದಂತೆ) ಚಿತ್ರಗತ್ನೆ ಗ್ರಾಮ, ಕನಬಾ ಹೋಬಳ, ದೇವದವಳ್ಳ ತಾಲೂಕ ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿರುವ 1 ಎಕರೆ ಮತ್ತು 10 ಗುಂಟೆಗಳ (ಒಟ್ಟು ವಿರ್ದೀತ ನಿರ್ದೇಶ ಮಾರ್ತಿಕ ಮಾಗ ಸರ್ವೇ ನಿ. 42/1, ಖಾತ್ರಾನು 285/189/1, ಇದರ ಎಲ್ಲ ಭೂಭಾಗ, ಪಸತಿ ಉಲ್ಲೇಶಕ್ಕೆ ಪರವರ್ತಿಕವಾಗಿದ್ದು ಅಫಿಕೀಯರ್ ಮೆಡೊರಂಡಮ್ Asin (S) Sr.82/2003-04 ದಿನಾಂಕ 12 ಎನ್ನಲ್ 2004 ಮತ್ತು ಚಕ್ಕುಬಂದಿ ಈ ಮುಂದಿನಂತಿದೆ. ಪೂರ್ವಕ್ಕೆ ಪ್ರೀ ನಾರಾಯಣಪ್ತ ಮತ್ತು ಪ್ರೀಮಿತಿ ಮುನಿರತ್ನಮ್ಮರವರಿಗೆ ಸೇರಿದ ಮಾಗ, ಪಸ್ತಿಮಕ್ಕೆ ನುಂಡು ತೋಪುರವರಿಗೆ ಸೇರಿದ ಮಗ, ಪಸ್ತಿಮಕ್ಕೆ ನುಂಡು ತೋಪುರವರಿಗೆ ಸೇರಿದ ಮಗ, ಪಸ್ತಿಮಕ್ಕೆ ನುಂಡು ತೋಪುರವರಿಗೆ ಸೇರಿದ ಮಗ, ಪಸ್ತಿಮಕ್ಕೆ ನುಂಡು ತೋಪುರ ಹಮ್ಮರದ ಎಲ್ಲ ಯಾಗುವುದ ಪಕ್ಕು ಮತ್ತು ಹಿಹಾಸ್ತೆ ರವರೊಂದಿಗೆ ರೂ. 58,50,000/- (ಐದತ್ತೆಂಟು ಲಕ್ಷದ ಜದತ್ತು ಸಾವಿರ ರೂಪಾಯಗಳು ಮೂತ್ರ) ಪರಿಗಣಕೆಗೆ ಸೈ ಗೋಲ್ಡ್ ಬೇದನಕರ್ತ ಕಮಾಂಡರ್ ಬರೋವಿಡ್ ಎಂಬ ಬಲ್ಲಿಂಗ್ ಕಾಂಪೈಕ್ಕರ ಮೂರನೇ ಮಹಡಿಯಲ್ಲಿ 1804	20.03.2025 58,77,210.96/	donvac

ಕಂಪತಿ ಕಾರ್ಯದರ್ಶಿ ಮತ್ತು ಅಮೆಪಾಲನಾ ಅಧಿಕಾರಿ

LBBNG00006765847/

ಈ ಮೇಲೆ ಉಲ್ಲೇಖಿಸಿದ ಸಾಲನಾರ(ದು) / ಜಾಮೀನುವಾರ(ರು)ರಿಗೆ ಸಾಲ ಮರುಪಾವತಿಗಾಗಿ ಈ ಮೂಲಕ 30 ದಿನಗಳ ನೋಟನ್ ಸೀಡಲಾಗಿದ್ದು, ಸಾಲ ಮರುಪಾವತಿಯಾಗದಿದ್ದಲ್ಲಿ, ಭದ್ವತಾ ಹಿತಾಸಕ್ತಿ (ಡಾರಿ) ನಿಯಮಗಳು 2002ರ ನಿಯಮ 5 ಮತ್ತು 9 ರಂತೆ ನೋಟನ್ ಪ್ರಕಟಣೆಗೊಂಡ 30 ದಿನಗಳ ಮುಕ್ಕಾಯದ ನಂತರ ಆಡಮಾನವಾಗಿರಿಸಿದ ಆಸ್ಥಿಗಳನ್ನು ಮಾರಾಟ ಮಾಡಲಾಗುವುದು. ವಿಶ್ವಾಕಾರ್ಜ ಅಧಿಕೃತ ಸಹಿದಾರರು, ಜನಿಏನಿಐ ಬ್ಯಾಂಕ್ ಲಿಮಿಟೆಡ್ ಪರವಾ

ಚದರ ಆಡಿ ಅಳಕೆಯ ಸೂಪರ್ ಬರ್ ಅರ್ ಎರಿಯೂ ಹೊಂದಿದ ಅರ್ಜಾರ್ ಮೆಂಟ್ ನಂ. ಬ-302 ಡಿರ್ಮಿಸಿದ ಹಕ್ಕು ನೆಯ್ಯೂಲ್ -೩ ಆಸ್ತಿ ಸೈ ಗೋರ್ ಬೇದನರಿತಿಗ ಕಮಾಂಡರ್ ಎರೋದಿದ್

ಬಲ್ಲೀಗ್ ನ ಮೂರನೇ ಮಹಡಿಯಲ್ಲಿನ ಅಪಾರ್ಟಿಮೆಂಟ್ ನಂ. ಬಿ-302, ಇ-೨ನಾತಾ ನಂ. 150300201901021348 ಅಪಾರ್ಟ್ ಮೆಂಟ್ ಅಳತೆ 1006 ಚದರ ಅಧಿ ಸೂಪರ್ ಬೆಲ್ಡ್ ಅಪ್ ಎರಿಯೂ ಒಂದು ಕವರ್ ಕಾರ್ ಪಾರ್ಕಿಂಗ್ ಮತ್ತು ಚಕ್ಕುಬಂದಿ: ಪೂರ್ವಕೈನೆಟ್ ಬ್ಯಾಕ್ ಮತ್ತು ಡೈನ್ ವೇ ಪಕ್ಕಿಸುಕ್ಕೆ ಪ್ರಾಸೆಟ್ ಮತ್ತು ಫ್ರ್ಯಾಟ್ ನಂ. ೧-೨67, ಉತ್ತರಕ್ಕೆ ನೈರ್ ಕೇಸ್ ಮತ್ತು

ವ್ಯಾಪ್ತಿಯೊಳಗಿರುವ ಸೈಟ್ ನಂ. 1859, ಆತ್ರಿ 97 ರಲ್ಲಿನ ವಸತಿ ಆತ್ರಿಯಲ್ಲಿನ ಎಲ್ಲ ಭೂಭಾಗ, ಆಳತೆ ಪೂರ್ವದಿಂದ ಪತ್ರಿಮಕ್ಕೆ 50 ಅಡಿ ಮತ್ತು ಉತ್ತರದಿಂದ ವಶ್ರಿಣಕ್ಕೆ 30 ಅಡಿ, ಒಟ್ಟು ಅಳತೆ 1500

ಚದರ ಅಡಿ, ಇದರೊಂದಿಗೆ ಈಗಿ ಚದರ ಅಡಿ ಎಸಿ ನೀಟ್ ಹೌಸ್, ಮತ್ತು ಚಕ್ಕುಬಂದಿ: ಉತ್ತರಕ್ಕೆ ಸೈಟ್ ನಂ. 1969 ದಕ್ಷಿಣಕ್ಕೆ ಸೈಟ್ ನಂ. 1160 ಪೂರ್ವಕ್ಕೆ ರಕ್ಷೆ ಮತ್ತದುಕ್ಕೆ ಸೈಟ್ ನಂ. 1140/

ಕಾಲ ದಾಖರಾತಿ /ಆಸ್ತಿ ವಾಖರಾತಿಯಲ್ಲಿ ವಿವರಿಸಿದಂತೆ ರಾಮಕೃಷ್ಣ ಹೆಗಡೆ ನಗರ, ರಾಜಿನಹಳ್ಳಿಗ್ಗಾರು, ಕೆ.ಆರ್.ಪುರಂ ಹೋಬಳ, ಬೆಂಗಳೂರು ಪೂರ್ವ ತಾಲೂಕ, ಪ್ರಸ್ತಿಕ ಬಲಎಂಟ

ಫ್ಲ್ಯಾಟ್ ನಂ. ಬಿ-30) ವಕ್ಷಣಕ್ಕೆ ಫ್ಲ್ಯಾಟ್ ನಂ. ಬಿ-303/ ಸಾಂಕೇತಿಕ ಸಾರ್ಧಿನತೆಯ ದಿನಾಂಕ 06/08/2025

ಸಾಂಶೇಷಿಕ ಸಾಧೀನಡೆಯ ದೀನಾಂಕ ಅಕ್/ಅಹ/2025